




# ರುಜಾಯ್ತಿ ಲ್ಲಾರಾಂ



ಜುಲೈವ್ ಮ್ಹಯ್ಯಾಳೆಂ ಪತ್ರ್

ಪುಸ್ತಕ್: 1

ಅಂಕೊ: 4

ಖಾಸ್ಗಿ ಪ್ರಸಾರಾಕ್

ಜೂನ್ 2014



ಅ ಮಾ ದೊ ಅಲೋಶಿಯಸ್ ಪಾವ್ಲ್ ಸೊಜ್

## ಭಾಗಿ ಜಲ್ಮಾ ದೀಸ್ ತುಮ್ಮಾಂ ಗೊವ್ಚಿಬಾದಾನೊಂ,

ಜೂನ್ 21 ತಾರಿಕೆರ್ ಜಲ್ಮಾ ದೀಸ್ ತಶೆಂಚ್ ಪಾತ್ರ್ನೊ  
ಫೆಸ್ತ್ ಆಚರಣ್ ಕರ್ಚ್ಯಾ ಭಾಗಿ ಸಂದರ್ಭಾರ್ ತುಮ್ಮಾಂ  
ದೇವ್ ಆಪ್ಲ್ಯಾ ವಿಂಚ್ಣಾರ್ ಆಶೀರ್ವಾದಾನಿ ಆನಿ ಕುಡಿ  
ಅತ್ಯಾಚ್ಯಾ ಭಲಾಯ್ಕೆಂತ್ ಭರುಂ ಮ್ಹಣ್ ಮಾಗ್ತಾಂವ್.  
ಹೆಂ ವರಸ್ ತುಮ್ಮಾಂ ಭಾಗಿ ತಶೆಂಚ್ ಸಮಾಧಾನಾಚೆಂ  
ಜಾಂವ್ಚಿ ಮ್ಹಣ್ ಆಶೆತಾಂವ್.

ರುಜಾಯ್ತಿ ಕಾಥೆದ್ರಾಲ್ ಫಿರ್ಗಜ್ ಕುಟಾಮ್



ಬೊ ಮಾ ಬಾ ಜೆ.ಬಿ. ಕ್ರಾಸ್ತಾ, ವಿಗಾರ್  
ಜೂನ್ 18 ತಾರಿಕೆರ್ ಅಪ್ಲೊ ಜಲ್ಮಾ ದೀಸ್  
ಆನಿ 24 ತಾರಿಕೆರ್ ಪಾತ್ರ್ನೊ ಫೆಸ್ತ್  
ಆಚರ್ಪಂಚ್ಯಾ ಸಂದರ್ಭಾರ್

## ಜಲ್ಮಾ ದಿಸಾಚೆ ರಾಸ್ ರಾಸ್ ಉಲ್ಲಾಸ್



ಮಾ ಬಾ ಆಲ್ವಿನ್ ಸೆರಾವೊ, ಪ್ರಾಂಶುಪಾಲ್  
ಜೂನ್ 14 ತಾರಿಕೆರ್ ಅಪ್ಲೊ ಜಲ್ಮಾ ದೀಸ್  
ಆಚರ್ಪಂಚ್ಯಾ ಸಂದರ್ಭಾರ್

ಬರೆಂ ಮಾಗ್ತಾಂವ್,

ಫಿರ್ಗಜ್ ಕುಟಾಮ್ ಆನಿ ಸಂಪಾದಕಿ ಮಂಡಳಿ

ಅಂಕ್ಯಾಚೊ ಪೋಷಕ್:

ಲಿಯೊನಾ ಡಿಸೋಜಾ, ಪವಿತ್ರ್ ಕಾಳ್ಜಾ ವಾಡೊ  
ಆನಿ ಸಿಂತಿಯಾ ಫರಾಯಸ್, ಘಾತಿಮಾ ವಾಡೊ

**ರುಜಾಯ್ ಕಾಥೆದ್ರಾಲ್, ಮಂಗ್ಳುರ್**

ವಿಗಾರ್

ಮಾಬಾ| ಜೆ.ಬಿ.ಕ್ರಾಸ್ತಾ  
2420942, 2444081



ಸಹಾಯಕ್ ವಿಗಾರ್

ಮಾಬಾ| ಅಮಿತ್ ರೊಡ್ರಿಗಸ್  
242094



ಪ್ರಾಂಶುಪಾಲ್

ಮಾಬಾ| ಆಲ್ವಿನ್ ಸೆರಾವೊ  
2410138



ಸಹ ಪ್ರಾಂಶುಪಾಲ್

ಮಾಬಾ| ರೊಕ್ವೆ ಫೆರ್ನಾಂಡಿಸ್



ಉಪಾಧ್ಯಕ್

ಶ್ರೀ ಡೋಲ್ಫಿ ಡೆ'ಸೋಜ



ಕಾರ್ಯದರ್ಶಿ

ಶ್ರೀ ಜೋನ್ ಡೆ'ಸಿಲ್ವಾ

**ಸಂಪಾದಕೀ ಮಂಡಳಿ**

ಗೌರವ್ ಸಂಪಾದಕ್  
ಆನಿ ಸಂಚಾಲಕ್

ಮಾಬಾ| ಜೆ.ಬಿ. ಕ್ರಾಸ್ತಾ

ಸಂಪಾದಕ್

ಮಾಬಾ| ಅಮಿತ್ ರೊಡ್ರಿಗಸ್  
ಸಾಂದೆ

ಶ್ರೀ ಮಾರ್ಸೆಲ್ ಡೆ'ಸೋಜ

ಶ್ರೀ ಮೈಕಲ್ ಮೊತೆರೊ

ಶ್ರೀ ಆಂಟೊನಿ ಸಾಮ್ಪೆಲ್

ಶ್ರೀ ಸೆಬಾಸ್ಟಿಯನ್ ನೊರೊನ್ತಾ

ಶ್ರೀಮತಿ ರೋಶಲ್ ಟೆಲ್ಲಿಸ್

ಶ್ರೀಮತಿ ಎಲಿಜಾಬೆತ್ ರೊಚ್

ಶ್ರೀ ಬಿನೋಯ್ ಡೆ' ಸಿಲ್ವಾ

ಭಯ್ ಲಿಡಿಯಾ UFS



ಇಸ್ತಿಹಾರಾಂಚೆಂ ನವೀಕೃತ್ ದರ್:

- ಅಂಕೊ ಪ್ರಾಯೋಜಕ್ : 4,500/-
- ಪಾಟ್ಲೆಂ ಪಾನ್ : 2,000/-
- ಪಾಟ್ಲೆಂ ಪಾನ್ 1/2 : 1,250/-
- ಪಾನ್ ದಾನ್ : 500/-

**ವಿಗಾರಾಚೊ ಸಂದೇಶ್:**

ಮೊಗಾಚ್ಯಾನೊಂ,

ರುಜಾಯ್ ಲ್ಲಾರಾಂಚೊ ಸ್ವಾಧೀಕ್ ಗಾಜ್ ಹರ್ಯೆಕ್ ಮಹಿನ್ಯಾಂತ್ ತುಮ್ಮಾ ಘರಾಂನಿ ಅಯ್ಕಾತ್ ಆಸಾ. ಹಾಚೆ ವರ್ವಿಂ ಹರ್ಯೆಕ್ ಮಹಿನ್ಯಾಂತ್ ಫಿರ್ಗಜೆಂತ್ ಜಾಂವ್ಚಿಂ ಕಾರ್ಯಕ್ರಮಾಂ, ವಾಡ್ಯಾ ಜಮಾತಿಚಿ ಮಾಹೆತ್ ತುಮ್ಮಾಂ ಉಪ್ಕಾರ್ತಾ ಮ್ಹಣ್ ಹಾಂವ್ ಜಾಣಾಂ. ಸಾಂಗಾತಾಚ್ ಸ್ಥಳೀಯ್ ಆನಿ ಜಾಗಾತಿಕ್ ಪವಿತ್ರ್ ಸಭೆಂತ್ ಜಾಂವ್ಚ್ಯಾ ಗಜಾಲಿ ತುಮಿ ವಾಚುನ್ ಸಂತೊಸ್ ಪಾಪ್ತಾಂವ್ ಮ್ಹಣ್ ಚಿಂತಾಂ.



**ಜೆಜುಚ್ಯಾ ಪವಿತ್ರ್ ಕಾಳ್ಜಾಕ್ ಭೆಟಯ್ಲೊ ಮ್ಹಟಿನೊ ಆನಿ 12 ಘಂಟ್ಯಾಚಿ ಜಾಗ್ರಣ್**

ಜೂನ್ ಮಹಿನೊ ಜೆಜುಚ್ಯಾ ಪವಿತ್ರ್ ಕಾಳ್ಜಾಕ್ ಭೆಟಯ್ಲೊ ಜಾವ್ನಾಸಾ. ಜೆಜುಚೊ ಅಪರಿಮಿತ್ ಮೋಗ್ ನಿಯಾಳುಂಕ್ ವ್ಹಡ್ ಏಕ್ ಆವ್ಕಾಸ್ ಆಮ್ಕಾಂ ಲಾಭ್ಲಾಂ. ಪೆಂತೆಕೊಸ್ತಾಚಾ ಫೆಸ್ತಾಕ್ ತಯಾರಾಯ್ ಜಾವುನ್ 12 ಘಂಟ್ಯಾಂಚಿ ಜಾಗ್ರಣ್ ಆನಿ ನಿಯಾಳ್ ಕರುಂಕ್ ಅಧ್ಯಾತ್ಮಿಕ್ ಸಮಿತಿನ್ ತಶೆಂ ಕಾಥೆದ್ರಾಲ್ ಜುಬ್ಲೆವ್ ಸಮಿತಿನ್ ನಿರ್ಧಾರ್ ಘೆತ್ಲಾ. ಹಾಚೊ ವಿವರ್ ಹ್ಯಾಚ್ ಅಂಕ್ಯಾಂತ್ ಚಡಿತ್ ತುಮಿ ವಾಚ್ಲಲ್ಯಾತ್. ಕಶೆಂ ಮರಿ ಆನಿ ಅಪೊಸ್ತಲ್ ಆನಿ ಹೆರ್ ಮಾಳಿಯೆಸಾಲಾಂತ್ ಖಿಳನಾಸ್ತಾನಾ ಮಾಗ್ಣೆಂ ಕರುನ್ ಆಸ್ಲಿಂ. (ಧ. ಕೃ. 1:12-14) ಹ್ಯಾ ಮಾಗ್ಣ್ಯಾಚೊ ಫಳ್ ಜಾವ್ನ್ ತಾಂಚೆಂ ವಯ್ ಪವಿತ್ರ್ ಅತ್ಮೊ ಪೆಂತೆಕೊಸ್ತಾಚಾ ದಿಸಾ ತಾಂಕಾ ಲಾಭ್ಲೊ. (ಧ. ಕೃ. 2:1-5) ತಶೆಂ ಆಮ್ಚೆಂ ಥಂಯ್ ಘಡೊನ್ ಯೇಂವ್.

**ಆಮ್ಕಾಂ ಮಾಗ್ಣ್ಯಾಚಿ ಗರ್ಜ್ ಆಸಾ**

ಆಮ್ಕಾಂ ರುಜಾಯ್ ಫಿರ್ಗಜೆಗಾರಾಂಕ್ ಪವಿತ್ರ್ ಅತ್ಮ್ಯಾಚಿ ಸಕ್ತೆಚಿ ಗರ್ಜ್ ಆಸಾ. ಸಬಾರಾಂನಿ ಸಾಂಗ್ಲೆಂ ಪ್ರಕಾರ್ ರುಜಾಯ್ ಫಿರ್ಗಜೆಚೊ ಲೋಕ್ ಶಿಂಪಡ್ಲೆಲೆ ಬರಿ ಆಸಾತ್? ಫಿರ್ಗಜೆಚೆ ಲೇಕ್ ದಿತಾತ್ ಪುಣ್ ಆತ್ಮಿಕ್ ಗರ್ಜಾಂತ್ ಹೆರ್ ಫಿರ್ಗಜೆಕ್ ವೆತಾತ್! ಏಕಾ ಕುಟ್ಮಾಚೊ ಮನೋಭಾವ್ ಆಮ್ಚೆಂ ಥಂಯ್ ಉಣೊ ಜಾಲಾ? ಆಮ್ಚೆಂ ಮಧೆಂ ಪರತ್ ಏಕ್ ಮನ್, ಏಕ್ ಕಾಳಿಜ್ ಆಸಾ ಕರ್ಚೆ ಖಾತಿರ್ ನವೆಂ ಪೆಂತೆಕೊಸ್ತ್ ಆಮ್ಚೆಂ ಥಂಯ್ ಘಡ್ಲ್ಯಾ ಖಾತಿರ್ ಆಮಿ ಮಾಗಾಜೆ. ಹೆ ಖಾತಿರ್ 12 ಘಂಟ್ಯಾಚಾ ಮಾಗ್ಣ್ಯಾ ವೆಳಾರ್ ಹರ್ಯೆಕ್ಲಾಂನಿ ತಾಂಕ್ ತಿತ್ಲೊ ವೇಳ್ ಮಾಗ್ಣ್ಯಾಂತ್ ಆನಿ ಧ್ಯಾನಾಂತ್ ಖರ್ಚುನ್, ಪರತ್ ಕಾಥೆದ್ರಾಲಾಚಾ ಜುಬ್ಲೆವಾಚಾ ಸಂಭ್ರಮಾ ವೆಳಾರ್ ಏಕ್ ನವೊ ಆತ್ಮಿಕ್ ಸಂಬಂಧಾಚೊ ಅಧ್ಯಾಯ್ ಆಮಿ ಪ್ರಾರಂಭ್ ಕರ್ಯಾಂ. ಅಸಲ್ಯಾ ಏಕ್ ಮಾಗ್ಣ್ಯಾಂತ್ ಲ್ಲಾನಾ, ಯುವಜಣಾಂ, ವ್ಹಡಾಂ ಸಗ್ಳಿಂ ಸಾಂಗಾತಾ ಯೆಂವ್ಚಿತ್ ಆನಿ ಪವಿತ್ರ್ ಅತ್ಮ್ಯಾಚ್ಯಾ ದೆಣಾ ಖಾತಿರ್ ಮಾಗ್ಣೆಂ ಕರುಂವ್ಚಿತ್.

**ಜುಬ್ಲೆವಾಚಿ ಯೋಜನ್**

ಕಾಥೆದ್ರಾಲಾಚಾ ಮಂದಿರಾಚೊ 100 ವರ್ಸಾಚಾ ಸಂದರ್ಭಿ ಗೊವ್ಳಿಕ್ ಮಂಡಳೆನ್ ಅನಿ ಆರ್ಥಿಕ್ ಸಮಿತೆನ್ ಹೆ ಮಂದಿರಾಚೆಂ ನವೀಕರಣ್ ಕರುಂಕ್ ನಿರ್ಣಯ್ ಘೆತ್ಲಾ. ಹ್ಯಾ ಬಾಂದ್ಪಾಕ್ 9 ಪಾಕಿಂ ಆಸಾತ್. ಇಗರ್ಜೆ ಭಿತರ್ ಮುಚ್ಲೆ ಆಸಾ. ದೋನ್ ವರ್ಸಾ ಪಯ್ಲಿಂ ಸಾಂಕ್ತುವರಿಚ್ಯಾ ಪಾಟ್ಲಾನ್ ಆಸ್ಲಿ ಮುಚ್ಲೆ ಪಡ್ಲಿ ತುಮಿ ಜಾಣಾಂತ್. ಆತಾಂ ಇಗರ್ಜೆ ಭಿತರ್ ಆಸ್ಲಿ ಮುಚ್ಲೆ ಅಸ್ತತ್ ಜಾವ್ನ್ ಆಯ್ಲ್ಯಾ ಧರ್ಣೆಚೆಂ ಮೊಜಾಯಿಕ್ ಬೋವ್ ಪರ್ನೆ ಜಾವುನ್ ನಿತಳ್ ದವರುಂಕ್ ಸಲೀಸ್ ಜಾಯ್ನಾ. ಹ್ಯಾ ಖಾತಿರ್ ಗ್ರಾನೈಟ್ ಫಾಲ್ಟೆಂ ಯೋಜನ್ ಆಸಾ. ಹ್ಯಾ ಸಗ್ಳ್ಯಾ ಯೋಜನಾವಿಶಿಂ ತುಮ್ಮಾಂ ವೆಗಿಂಚ್ ಏಕ್ ಮನವಿ ದಾಡ್ಲಲ್ಯಾಂವ್. ಇಲ್ಲೆ ಸೊಭಿತ್ ಬಾಂದಾಪ್ ಮುಕ್ಲ್ಯಾ ಪಿಳ್ಳೆಕ್ ದೀಂವ್ಕ್ ಆಮಿ ಆಸಾ. ಆಮ್ಚ್ಯಾ ಮಾಲ್ಗಡ್ಯಾಂಚೊ ತ್ಯಾಗ್, ಸೆವಾ ಆಮ್ಕಾಂ ಲಾಭ್ಲ್ಯಾ ತರ್, ತೊ ಆಮಿ ಮುಕ್ಲ್ಯಾ ಜನಾಗಾಂಕ್ ಆದರ್ಶ್ ದೇಕ್ ಆಮಿ ದೀಂವ್ಕ್ ಆಸಾ. ಹ್ಯಾ ಖಾತಿರ್ ಹೆಂ ಸಗ್ಳ್ಯಾ ಯೋಜನಾಂತ್ ಫಿರ್ಗಜೆಚ್ಯಾ ಹರೇಕ್ ಕುಟ್ಮಾಂನಿ / ಸಾಂದ್ಯಾಂನಿ ವಾಂಟೆಲಿ ಜಾಂವ್ಚೆಂ ಗರ್ಜೆ.

**ತುಮ್ಮಾಂ ಬರೆಂ ಮಾಗ್ತಾಂ**

ಮೊಗಾಚ್ಯಾ ಭುರ್ಗ್ಯಾಂನೊ ಆನಿ ಯುವಜಣಾಂನೊ, ಸರ್ವ್ ಶಿಕ್ಲ್ಯಾ ಭುರ್ಗ್ಯಾಂನೊ, ಬರೆಂ ಕರ್ನ್ ಶಿಕೊಂವ್ಕ್ ಮನ್ ಕರಾತ್. ತುಮ್ಮೊ ಫುಡಾರ್ ತುಮಿಚ್ಚೆ ಧೃಡ್ಪಣಿ ಬಾಂದುಂಕ್ ಆಸಾ. ಕಷ್ಟ್ ತ್ಯಾಗ್ ಕಾಡುನ್ ಶಿಕಾ. ವ್ಹಡಿಲಾಂಕ್ ಖಾಲ್ ಜಾಯಾ. ಪಾವ್ಲಿಂ ದೀಸ್, ಭಲಾಯ್ಕಿ ಸಾಂಬಾಳಾಂ. ತಾಪ್, ಶೆಳ್ ಜಾತಾನಾ ಜಾಗ್ರುತ್ ಕರಾ. ರೊಜಾರ್ ಮಾಂಯ್ ಸರ್ವಾಂಕ್ ತುಮ್ಮಾಂ ಭಲಾಯ್ಕಿ ದೀಂವ್. ಮಾಗ್ಣ್ಯಾಂತ್, ಸೆವೆಂತ್, ತ್ಯಾಗಾಚ್ಯಾ ವಾವ್ರಾಂತ್ ಸಾಂಗಾತಾ ಮೆಳ್ಕಾ ಆನಿ ದೆವಾಚಿ ವಿಂಚ್ಣಾರ್ ಭೆಸಾಂವಾಂ ಮಾಗೊನ್ ಘೆವ್ಚ್ಯಾಂ.

ಬಾ. ಜೆ. ಬಿ. ಕ್ರಾಸ್ತಾ

**ಆಯ್ತಾರಾಚಿಂ ಮಿಸಾಂ – ಪರಿಷ್ಕೃತ್ ಮಾಂಡವಳ್ Sunday Masses – Revised Schedule**  
**ಜೂನ್ 2014 ಥಾವ್ನ್ ಮೇ 2015 ಪರ್ಯಾಂತ್**

ದೀಸ್ / Day	ವೇಳ್ / Time	ಭಾಸ್ / Language	ದೇವ್ ಸ್ತುತಿ / Liturgy
ಸನ್ವಾರಾ / Saturday	4.00 pm		ಆಲ್ತಾರ್ ಭುರ್ಗ್ಯಾಂಚಿಂ ಆನಿ ಮರಿಯಾಳ್ ಸೊಡಲಿಟಿ ಜಮಾತ್ಯೊ Meetings of Altar boys and girls sodality
	5.00 pm	ಕೊಂಕ್ಣಿ / Konkani	
ಆಯ್ತಾರಾ / Sunday	5.45 am	ಕೊಂಕ್ಣಿ / Konkani	ಧಾರ್ಮಿಕ್ ಸಂಸ್ಥೆ / Religious House
	6.45 am	ಮಲಯಾಳಂ / Malayalam	ಮಲಯಾಳಂ ಪಂಗಡ್ / Malayalam group
	8.00 am	ಪ್ರಧಾನ್ ಕೊಂಕ್ಣಿ ಮೀಸ್ / Main Konkani Mass	ವಾಡ್ಯಾವಾರ್, ಸಂಘ್ ಸಂಸ್ಥೆ / Wardwise, Associations
	8.00 am		ಕ್ರಿಸ್ತಾಂವ್ ಶಿಕ್ಷಣ್ / Catechism for the Children
	9.15 am	ಭುರ್ಗ್ಯಾಂಚಿ ಮೀಸ್ / Children Mass	ವರ್ಗ ಪರ್ಮಾಣೆಂ ಲಿತುರ್ಜಿ / Class wise Liturgy
	10.15 am	ಇಂಗ್ಲಿಷ್ / English	ಇಂಗ್ಲಿಷ್ ಪಂಗಡ್ / English group

ಗೊವ್ಳಿಬಾಪಾಚಾ ಆದೇಶಾ ಪರ್ಮಾಣೆಂ ಹಿ ವಯ್ಲಿ ಬದ್ಲಾವಣ್ ಏಕ್ ವರ್ಸಾಕ್ ಪ್ರಯೋಗಿಕ್ ಜಾವ್ನಾಸ್ಲೆಲಿ.

- ಹಿ ವಯ್ಲಿ ಬದ್ಲಾವಣ್ ಗೊವ್ಳಿಕ್ ಮಂಡಳಿಚ್ಯಾ (30.03.2014) ಸಾಂದ್ಯಾಚ್ಯಾ ಅಪೇಕ್ಷಾ ಪರ್ಮಾಣೆ ಮಾಂಡುನ್ ಹಾಡ್ಲಾ.
- ರುಜಾಯ್‌ಗಾರಾಂಕ್ ಸನ್ವಾರಾ ಆನಿ ಆಯ್ತಾರಾ 6 ಮೀಸಾಂಚೊ ಆವ್ಕಾಸ್ ಆಸಾ.
- ಹರ್ಯೆಕ್ಲ್ಯಾಂನಿ ಫಿರ್ಗಜ್ ಕುಟ್ಮಾಚೊ ಮೋಗ್ ದವ್ರುನ್ ಫಿರ್ಗಜೆಕ್‌ಚ್ ಮಿಸಾಕ್ ಯೆಂವ್ಚೆಂ ಆನಿ ದೇವ್ ಸ್ತುತೆಂತ್ ಭಾಗ್ ಘೆಂವ್ಚೆಂ.
- ಭುರ್ಗ್ಯಾಂನಿ ವೆಳಾರ್ ಕ್ರಿಸ್ತಾಂವ್ ಶಿಕ್ಷಣಾಕ್ ಹಾಜರ್ ಜಾಂವ್ಚೆಂ.
- ಮೀಸಾಕ್ ವೆಳಾರ್ ಹಾಜರ್ ಜಾಂವ್ಚೆಂ ಆನಿ ದೇವ್‌ಸ್ತುತಿಂತ್ ಕ್ರಿಯಾತ್ಮಕ್ ರೀತೀನ್ ವಾಂಟೊ ಘೆಂವ್ಚೊ.
- ಎವ್ಕರಿಸ್ತ್ ಎಕ್ ಪವಿತ್ರ್ ಸಂಸ್ಕಾರ್. ಮಿಸಾಚ್ಯಾ ಆರಂಬಾ ಥಾವ್ನ್ ಭಾಗ್ ಘೆತ್‌ಲ್ಲ್ಯಾಂನಿ ಮಾತ್ರ್ ಕ್ರೀಸ್ತ್ ಪ್ರಸಾದ್ ಸೆಂವ್ಚೊ.
- ಕಾಜಾರಾಂಕ್ ಪ್ರತ್ಯೇಕ್ ಮೀಸ್ ಆಯ್ತಾರಾ ಜಾಯ್ಲೆ ತರ್ ಸಕಾಳಿಂ 11.15 ಉಪ್ರಾಂತ್ ಆನಿ ಸನ್ವಾರಾ ಸಾಂಜೆರ್ 6.00 ವೊರಾರ್

**ಇಗರ್ಜೆಚ್ಯಾ ದಪ್ತರಾ ಥಾವ್ನ್ FROM CHURCH REGISTERS**

**ಕ್ರಿಸ್ತಾಚ್ಯಾ ಕುಟ್ಮಾಕ್ ಸುಸ್ವಾಗತ್ Welcome to God's Family**

No.	Child	Parents	Ward	Born	Baptized
1.	Rishan Rego	Vincy Rego & Irin Rosario	St. Ignatius	27.03.2014	03.05.2014

**ನವ್ಯಾ ಜೊಡ್ಯಾಂಕ್ ಶುಭಾಶಯ್ Congratulations, Newly Weds!**

No.	Bridegroom	Bride	Married
1.	Sanjeeth Antony Sequeira (Cascia)	Veera Ansella Serra (Rosario)	28.04.2014
2.	Aloy Vijesh Sebastian D'Mello(Cordel)	Nikita Samantha Ann Noronha (Rosario)	24.05.2014

**ಸಾಸ್ಣಾಚೊ ವಿಶೆವ್ Rest in Peace**

No.	Name	Age	Relation	Wards	Died on
1.	Rosy D'Silva	89	W/o Late Urban D'Silva	Lourdes	16.05.2014

“ತೆ ಏಕ್ ಮನಾನ್ ಖಳಾನಾಸ್ತಾನಾ ಮಾಗ್ಣೆಂ ಕರಿತ್ ಆಸ್ಲೆ” (ಧ.ಕ್ಯ. 1:14)

ಪೆಂತೆಕೊಸ್ತಾಚ್ಯಾ ಫೆಸ್ತಾಕ್ ತಯಾರಾಯ್ ಜಾವ್ನ್ ಜೂನಾಚೆ 7 ತಾರಿಕೆರ್ ಸನ್ವಾರಾ ಸಾಂಜೆರ್ 6.00  
ವೊರಾಂಥಾವ್ನ್ 8 ತಾರಿಕೆರ್ ಆಯ್ತಾರಾ ಸಕಾಳಿಂ 6.00 ವೊರಾಂ ಪರ್ಯಾಂತ್

# ಜಾಗ್ರಣೆಚಿ ರಾತ್

ರುಜಾಯ್ ಕಾತೆದ್ರಾಲಾಂತ್ 12 ಘಂಟ್ಯಾಂಚೆ ಧ್ಯಾನ-ಮಾಗ್ಣೆಂ ಕರುನ್ ಪೆಂತೆಕೊಸ್ತಾಚಿ ಪರಬ್ ಆಚರಣ್

ಅಮಾದೊ| ಲುವಿಸ್ ಪಾವ್ಲ್ ಸೋಜ್, ಮಂಗ್ಳುರೊ ಧರ್ಮಾಧ್ಯಕ್ಷ

ಸಕಾಳಿಂ 6.00 ವೊರಾರ್ ಸಂಭ್ರಮಿಕ್ ಮಿಸಾಚೆಂ ಬಲಿದಾನ್ ಭೆಟಯ್ತೊ

ಪ್ರಾರ್ಥನೆಕ್ ವೊಗಾಣೊ ಪ್ರಾಗ್

\* \* \* \* \*

## 12 ವೊರಾಂ ಮಾಗ್ಣೆಂ ಆನಿ ಜಾಗ್ರಣ್ ಹಾಚಿ ಮಾಂಡವಳ್ 12 Hours Vigil & Prayer

ಜೂನ್ 7 ತಾರಿಕ್ ಸಾಂಜೆರ್ 6.00 ಥಾವ್ನ್ - ಜೂನ್ 8 ತಾರಿಕ್ ಸಕಾಳಿಂ 6.00 ಪರ್ಯಾಂತ್  
From 7th June 6.00 p.m. to 8th June 6.00 a.m.

06.00 p.m. to 08.30 p.m.	ಅರ್ಗಾಂ ಸ್ತುತಿ / Praise & Worship, ಶಿಕವ್ಣ್ / Talk	ಫಿರ್ಗಜ್ ಕುಟಾಮ್ ದೆವಾನ್ ದಿಲ್ಲೆಂ ದೆಣೆಂ / Parish is a gift of God	ಬಾಪ್ ಬೊನಿಫಾಸ್ ಪಿಂಟೊ, ಬಜ್ಜೋಡಿ Fr. Boniface Pinto, DBCLC
08.30 p.m. to 09.30 p.m.	ಅರ್ಗಾಂ ಸ್ತುತಿ / Praise & Worship, ಶಿಕವ್ಣ್ / Talk	ಎಕಾಮೆಕಾಕ್ ಬೊಗ್ಗಿಯಾ - ಬೊಗ್ಗಾಣೆ ಜೊಡ್ಯಾಂ / Reconciliation	ಬಾಪ್ ವಿಜಯ್ ಮಚಾದೊ, ಬಜ್ಜೋಡಿ Fr. Vijay Machado, DBCLC
9.30 p.m. to 10.30 p.m.	ಶಿಕವ್ಣ್ / Talk	ಮ್ಹಜೆ ಫರ್ ಮಾಗ್ಣಾಚೆಂ ಫರ್ - ಮಾಗ್ಣೆಂ ಮ್ಹಜ್ಯಾ ಜಿವಿತಾಂತ್ ಎಕಾಮೆಕಾಚೊ ಸಂಬಂಧ್ ಬಾಂದುನ್ ಹಾಡ್ತಾ	ಬಾಪ್ ಕ್ಲಿಫರ್ಡ್ ಫೆರ್ನಾಂಡಿಸ್, ಜೆಪ್ಪು ಸೆಮಿನರಿ Fr. Clifford Fernandes, Jeppu Seminary
10.30 p.m. to 12.30 a.m.	ಅರ್ಗಾಂ ಸ್ತುತಿ / Praise & Worship, ಶಿಕವ್ಣ್ / Talk	ದೆವಾಚೆಂ ಉತಾರ್ ಜಿವಿತ್ ಬಾಂದುನ್ ಹಾಡ್ತಾ / Word of God	ಬಾಪ್ ಸುನಿಲ್ ಪಿಂಟೊ, ಬಿಜೈ Fr. Sunil Pinto, Bejai
12.30 a.m.	ವಿರಾಮ್ / Free Time		
1.00 a.m.	ಶಿಕೊವ್ಣ್ / Talk	ಎವ್ಕರಿಸ್ತಾಚೆಂ ಆಚರಣ್ - ಮೊಗಾಚ್ಯಾ ಆನಿ ಸೆವೆಚ್ಯಾ ಜಿವಿತಾಕ್ ಆಪವ್ಣೆಂ / Eucharist	ಬಾಪ್ ಆಂದು ಸೋಜ್, ಬೊಂದೆಲ್ Fr. Andrew D'Souza, Bondel
	ಜೆಜುಚ್ಯಾ ದೈವಿಕ್ ಕಾಕುಳ್ತೆಂ ಭಕ್ತಿಪಣ್, ಭಲಾಯ್ಕೆ ಖಾತಿರ್ ಮಾಗ್ಣೆಂ, ವಿನೊವ್ಣೆಚೆಂ ಮಾಗ್ಣೆಂ / Devotion to Divine Mercy, Healing Session, Intercessory Prayers		ಶ್ರೀ ರೋನಿ ಅಮ್ಮೆಂಬಲ್ Mr. Rony Ammembal
5.30 a.m.	ಸಾಕ್ರಾಮೆಂತಾಚೆಂ ಬೆಸಾಂವ್ / Benediction		ಬಾಪ್ ಜೆ.ಬಿ. ಕ್ರಾಸ್ತಾ
5.45 a.m.	ವಿರಾಮ್ / Free Time		
6.00 a.m.	ಮಿಸಾಚೆಂ ಬಲಿದಾನ್ / Mass		ಅ.ಮಾ.ದೊ. ಲುವಿಸ್ ಪಾವ್ಲ್ ಸೋಜ್ Bishop of Mangalore

## ಸಾಮೂಹಿಕ್ ಕಾಜಾರಾಚಿ ವರ್ದಿ

ರುಜಾಯ್ ಕಾಥೆದ್ರಾಲ್, ಸಾಂ ವಿಶೆಂತ್ ಪಾವ್ಲ ಸಭೆನ್ 04.05.2014ವೆರ್ ದಿಯೆಸೆಜಿ ವಟ್ವಾರ್ 40ವೊ ಸಾಮೂಹಿಕ್ ಕಾಜಾರಾಚೊ ಸಂಭ್ರಮ್ ಚಲಯ್ಲೊ. 21 ಜೊಡ್ಯಾಂನಿ ಸಾಮೂಹಿಕ್ ಕಾಜಾರಾಂತ್ ಭಾಗ್ ಘೆತ್ಲೊ. ಆಮ್ಚೊ ಗೊವ್ಳಿಬಾಪ್ ಆ. ಮಾ. ಲುವಿಸ್ ಪಾವ್ಲ ಸೋಜ್ ಹಾಣಿಂ ಮಿಸಾಚೆಂ ಸಂಭ್ರಮಿಕ್ ಪವಿತ್ರ್ ಬಲಿದಾನ್ ಭೆಟಯ್ಲೆಂ. ಜೊಡ್ಯಾಂಕ್ ಉದ್ದೇಶುನ್ ಕಾಜಾರಾಚ್ಯಾ ಆನಿ ಕುಟ್ಮಾಚ್ಯಾ ಮಹತ್ವ್ ವಿಶಿಂ ಪ್ರಸಂಗ್ ದೀವ್ನ್, ದೋನ್ ಜೊಡ್ಯಾಂಚೆಂ ರೆಸ್ಪೆರ್ ಚಲವ್ನ್ ವರ್ಣ್, ಜಮ್ಲೆಲ್ಯಾ ಜೊಡ್ಯಾಂಕ್ ಆಶೀರ್ವಾದ್ ದಿಲೊ. ವಿಗಾರ್ ಜೆರಾಲ್ ಮೊನ್ಸಿ, ಡೆನಿಸ್ ಮೊರಾಸ್ ಪ್ರಭು, ವಿಗಾರ್ ಬಾಪ್ ಜೆ.ಬಿ ಕ್ರಾಸ್ತಾ, ಸಹಾಯಕ್ ವಿಗಾರ್ ಬಾಪ್ ಅಮಿತ್, ಪ್ರಾಂಶುಪಾಲ್ ಬಾಪ್ ಆಲ್ವಿನ್ ಆನಿ ಸಹ-ಪ್ರಾಂಶುಪಾಲ್ ಬಾಪ್ ರೊಕ್ವಿ ಆನಿ 7 ಜಣ್ ಸಯ್ರೆ ಯಾಜಕ್ ಹಾಜರ್ ಆಸೊನ್ ರೆಸ್ಪೆರ್ ತಶೆಂಚ್ ಮಿಸಾಚೆಂ ಸಹ ಭೆಟವ್ಣಿ ಕೆಲೆಂ.



ಮಿಸಾ ಜಾಲ್ಲ್ಯಾ ಉಪ್ರಾಂತ್ ವೊಕ್ಲೆಂ-ನೊವ್ರ್ಯಾಂಕ್ ಸನ್ಮಾನ್ ಕಾರ್ಯಂ ರುಜಾಯ್ ಇಸ್ಕೊಲಾಚ್ಯಾ ಮೈದಾನಾರ್ ಆಸಾ ಕೆಲ್ಲೆಂ. ದಿರೆಕ್ಟೊರ್ ಬಾಪ್ ಜೆ.ಬಿ ಕ್ರಾಸ್ತಾನ್ ಜಮ್ಲೆಲ್ಯಾ ಸರ್ವಾಂಕ್ ಸ್ವಾಗತ್ ಕೆಲೊ. ಮುಖೆಲ್ ಸೈರೊ ಜಾವ್ನ್ ಹಾಜರ್ ಆಸ್ಲಲ್ಯಾ ಮಂಗ್ಳುರ್ ದಕ್ಷಿಣ್ ಕ್ವೇತ್ರಾಚೊ ಶಾಸಕ್ ಮಾನೆಸ್ತ್ ಜೆ. ಆರ್. ಲೋಬೊನ್ ವೊಕ್ಲೆಂ-ನೊವ್ರ್ಯಾಂಕ್ ಬರೆಂ ಮಾಗ್ಲೆಂ. ಸಾಂ ವಿಶೆಂತ್ ಸೆಂಟ್ರಲ್ ಕೌನ್ಸಿಲಾಚೊ ಅಧ್ಯಕ್ಷ್ ಜಾವ್ನ್ ಆಲ್ಟರ್ನ್ ಸಿಕ್ವೆರಾ ಹಾಜರ್ ಆಸ್ಲೊ. ಕೋಂಕ್ಲಿ ಸಂಸ್ಕೃತಿ ಪ್ರಕಾರ್ 21 ಜೊಡ್ಯಾಂಚೆ ಕಾರ್ಯಂ ವ್ಹಡಾ ಸಂಭ್ರಮಾನ್ ಚೆಲ್ಲೆಂ. ಆರಂಬಾರ್ ಎಕ್ಯಾ ಜೊಡ್ಯಾನ್ ಸಾಂಕೇತಿಕ್ ರೀತಿನ್ ದಿವೊ ಪೆಟಯ್ಲೊ, ಉಪ್ರಾಂತ್ ಕರಿಯಮಣಿ ಬಾಂದ್ಲಿ, ಯೆಲೊ ಅರ್ಪಣ್, ಆಯಾರ್, ಒಪ್ಸುನ್ ಘೆಂವ್ಚೆಂ ಆನಿ ದಿಂವ್ಚೆಂ ಕಾರ್ಯಂ ಚಲೊವ್ನ್ ವ್ಹೆಲೆಂ. ನವ್ಯಾ ಕಾಜಾರಿ ಜೊಡ್ಯಾಂಕ್ ಫಿರ್ಗಜೆ ತರ್ಫೆನ್ ಜುಬ್ಲೆವಾಚಿ ಸ್ಮರಣಿಕಾ ದಿಲಿ, ವಿಶೆಂತ್ ಪಾವ್ಲ ಸಭೆ ತರ್ಫೆನ್ ಕುಕ್ಕರ್, ದಾದ್ಲ್ಯಾಂಕ್ ಪ್ಯಾಂಟ್ ಆನಿ ಶರ್ಟ್ ಪೀಸ್, ಸ್ತ್ರಿಯಾಂಕ್ ಕಾಪಾಡ್, ಆನಿ ಜೊಡ್ಯಾಂಚ್ಯಾ ನಾಂವಾರ್ ಬ್ಯಾಂಕಾಂತ್ ತೀನ್ ವರ್ಸಾಂಕ್ ನಿಖರ್ ಠೆವಣಿ ದವಲ್ಯಾ.

ಸಗ್ಳೆಂ ಕಾರ್ಯಂ ಮಾನೆಸ್ತ್ ಜೋನ್ ಡಿಸಿಲ್ವಾನ್ ಚಲವ್ನ್ ವ್ಹೆಲ್ಲೆಂ. ಭಾವ್ ಮೌರಿಸ್ ಮೊಂತೆರೊನ್ ಧನ್ಯವಾದ್ ದಿಲೆಂ. ಸಹಾಯಕ್ ವಿಗಾರ್ ಬಾಪ್ ಅಮಿತ್ ರೊಡ್ರಿಗಸ್ ಹಾಣಿಂ ಜೆವ್ಣಾಚೆರ್ ಆಶೀರ್ವಾದ್ ಮಾಗ್ಲೊ. ಆಕೇರಿಕ್ ಮಾಸಾ ಉಂಡ್ಯಾಚ್ಯಾ ಜೆವ್ಣಾಂ ಸವೆಂ ಕಾರ್ಯಂ ಸಂಘೆಂ.

### ಜೂನ್ ಮಹಿನ್ಯಾಚಿ ಕಾರ್ಯವಳಿ

ಜೂನ್ ಮಹಿನ್ಯಾಚಿ ಜೆಬುಚ್ಯಾ ಪವಿತ್ರ್ ಕಾಳ್ಜಾಕ್ ಸಮರ್ಪಿತ್ ಮಹಿನ್ಯಾ	
01.06.2014	ಕ್ರಿಸ್ತಾಂವ್ ಶಿಕ್ಷಣ್ ಸುರಾತ್
07.06.2014	ಜಾಗ್ರಣೆಚಿ ರಾತ್
08.06.2014	ಸಾಂ. ಅಂತೋನ್ ವಾಡ್ಯಾಚೆಂ ಫೆಸ್ತ್ ಸಾಂಚೆರ್ 4 ವೊರಾಂಕ್ - ಯೂತ್ ಕೆಫೆ
15.06.2014	ನಿತ್ಯಾಧರ್ ವಾಡ್ಯಾಚೆಂ ಫೆಸ್ತ್ ಖೆಳ್ - ಇಂಡೋರ್ ಗೇಮ್ಸ್
22.06.2014	ಪವಿತ್ರ್ ಕಾಳ್ಜಾ ವಾಡ್ಯಾಚೆಂ ಫೆಸ್ತ್
29.06.2014	ಸಾಂ. ಪಾವ್ಲ ವಾಡ್ಯಾಚೆಂ ಫೆಸ್ತ್
29.06.2014	ವಿಡ್ಲಿಂಚೊ ಆನಿ ವಿಧುರಾಂಚೊ ದಿವಸ್

ಲ್ಲಾನ್ ಕ್ರಿಸ್ತಾಂವ್ ಸಮುದಾಯ್ ಜಮಾತಿ			
ಸಾಂ. ಪೌಲ್	01.06.2014	ಬ್ಲೇನಿ ಡಿಸೋಜಾ, ಮಂಕಿ ಸ್ವಾಂಡ್	4.30 ವೊರಾರ್
ಸಾಂ. ಫ್ರಾನ್ಸಿಸ್	15.06.2014	ರೀಟಾ ಗೊನ್ಸಾಲ್ವಿಸ್, ಮುಳಿಹಿತ್ತು	4.30 ವೊರಾರ್
ಸಾಂ. ಜುಜೆ	15.06.2014	ಸಿಂತಿಯಾ ಲೋಬೊ, ಐಡಿಯಲ್ ಅಪಾರ್ಟ್‌ಮೆಂಟ್ಸ್ - 108	4.30 ವೊರಾರ್
ಸಾಂ. ಇಗ್ನೇಶಿಯಸ್	15.06.2014	ಕಾರ್ಮಿನ್ ಡಿಸೋಜಾ, ಬತ್ತೇರಿ ಗಾರ್ಡನ್	5.30 ವೊರಾರ್
ನಿತ್ಯಾಧರ್	15.06.2014	ಬೆನೆಡಿಕ್ಟಾ ಪೆರಿಸ್ ಭಟ್, ಮಾರ್ನಮಿಕ್ಟಾ	6.00 ವೊರಾರ್
ಫಾತಿಮಾ	22.06.2014	ಮೈಕಲ್ ಮೊಂತೆರೊ, ಆಲ್ಬುಕರ್ಕ್ ಅಪಾರ್ಟ್‌ಮೆಂಟ್ಸ್ - 102	4.30 ವೊರಾರ್

# ಕ್ರಿಸ್ತಾಂವ್ ಶಿಕ್ಷಣ್ ಕಿತ್ಯಾಕ್ ಗರ್ಜ್?

- ಭಯ್ ಎಮ್, ಅರ್ಸುಲಾಯ್ಸ್

ಏಕ್ ಆವಯ್ ಆಪ್ಲ್ಯಾ ಲ್ಲಾನ್ ನೆಂಟ್ಯಾ ಭುರ್ಗ್ಯಾಕ್ ಜೆಜುಚಿ ಆನಿ ಮರೈಚಿ ಇಮಾಜ್ ವಾ ಪಿಂತುರ್ ದಾಕವ್ನ್ 'ಅಳೆ ಜೆಜು, ಮಾಂಯ್ ಅಂಕ್ವಾರ್ ಸಾಯಿಬ್ಲೆಚೊ ಉಮೊ ಕಾಣ್ಣೆಂವ್ಕ್ ಲಾಯ್ತಾತ್. ಪಾದ್ರಾಬ್, ಸಿಸ್ಟರಾಂಕ್ ದಾಕವ್ನ್ ಬೆಸಾಂವ್ ಮಾಗೊಂಕ್ ಶಿಕ್ಯೆತಾತ್. ಜೆಜು ಮಾಗ್ ಮ್ಹಣ್ತಾತ್, ಸಾಂತಾಖುರ್ಸಾಚಿ ಕುರು ಕಾಡುಂಕ್ ಶಿಕ್ಯೆತಾತ್. ಉಪ್ರಾಂತ್ ಜೆಜು ಮ್ಹಾಕಾ ತುಜೆ ಬೆಸಾಂವ್ ದಿ ಮ್ಹಣೊಂಕ್ ಶಿಕ್ಯೆತಾತ್. ಉಪ್ರಾಂತ್ ಆಮ್ಚ್ಯಾ ಬಾಪಾ, ನಮಾನ್ ಮರಿ ಅಶೆಂ ಮಾಗ್ಣೆಂ ಮುಂದರ್ಸುನ್ ವೆತಾ. ಅಶೆಂ ಭುರ್ಗ್ಯಾಕ್ ದೆವಾಚಿ ವೊಳೊಕ್ ಜಾತಾ. ಹೆಂ ಜಾವ್ನಾಸಾ ಕ್ರಿಸ್ತಾಂವ್ ಜಿಣ್ಯೆಚಿ 'ಬುನ್ಯಾದ್'.

ಆಮ್ಕಾಂ ದೆವಾನ್ ತಾಚಿಂ ಭುರ್ಗಿಂ ಜಾವ್ನ್ ಜಿಯೆಂವ್ಕ್ ಅಪೊವ್ಣೆಂ ದಿಲಾಂ. ಹೆಂ ಆಮ್ಕಾಂ ಕ್ರಿಸ್ತಾಂವ್ ಶಿಕ್ಷಣಾಂ ಮಾರಿಫತ್ ಮೆಳ್ತಾ. ಆಧುನಿಕ್ ಸಂಸಾರಾರ್ ಜಾಯ್ತಿ ಪ್ರಗತಿ ಜಾಲ್ಯಾ. ಆಯ್ಚಿಂ ಭುರ್ಗಿಂ, ಯುವಜಣಾಂ, ತಶೆಂಚ್ ವ್ಹಡಿಲಾಂ ಸಂಸಾರಿ ವಸ್ತುಂ ಪಾಟ್ಲಾನ್ ಆನಿ ರಾಟಾವಳಿಂ ಮಧೆಂ ಬುಡೊನ್ ಗೆಲ್ಯಾಂತ್. ಸಂಸಾರಿ ಜಾಣ್ವಾಯ್ ಚಡ್ಲ್ಯಾ ಆನಿ ದೇವ್‌ಭಿರಾಂತ್ ಉಣಿ ಜಾಲ್ಯಾ ತಶಿ ದಿಸೊನ್ ಯೆತಾ. ದೆಕುನ್ ಕಷ್ಟ್ ಅನ್ವರಾಂ ಯೆತಾನಾಂ ಭಾವಾರ್ಥಾಂತ್ ಅಸ್ತತ್ ಜಾವ್ನ್ ಕಿತೆಂ ಕರ್ಚೆಂ ಮ್ಹಳ್ಳೆಂ ತಾಂಕಾಂ ಸಮ್ಜಾನಾ. ಆಶೆಂ 'ವಾಯ್ ಸ' ಕೆಂಚಾ ಜಾಳಾಂತ್ ತಿಂ ಸಾಂಪಡ್ತಾತ್. ಹೆಂ ಸಮಾ ಕರಿಜೆ ತರ್ ಭುರ್ಗ್ಯಾಂಕ್ ತಶೆಂ ವ್ಹಡಿಲಾಂಕ್ ಭಾವಾರ್ಥಿ ಶಿಕ್ಷಣಾಚಿ ಗರ್ಜ್ ಆಸಾ.

ಸಾಂ ಜುವಾಂವ್ ಪಾವ್ಲ್ ದುಸ್ರೊ ಆಶೆಂ ಮ್ಹಣ್ತಾ 'ಭಾವಾರ್ಥಿ ಶಿಕ್ಷಣಾಕ್ ಪ್ರಾಯ್ ವ ಗಡ್ ನಾ. ತಿ ಜಲ್ಮಾ ಥಾವ್ನ್ ಮೊರಾ ಪರ್ಯಾಂತ್ ದಿಂವ್ಚಿ ಜವಾಬ್ದಾರಿ ಪವಿತ್ರ್ ಸಭೆಚಿ ದೆಕುನ್ ಹೆಂ ಶಿಕ್ಷಣ್ ಭುರ್ಗ್ಯಾಂಕ್, ಯುವಜಣಾಂಕ್, ವ್ಹಡಿಲಾಂಕ್, ಪ್ರಾಯ್ವಂತಾಕ್, ಆನಿ ಉತರ್ ಪ್ರಾಯೆರ್ ಆಸ್ಲೆಲ್ಯಾಂಕ್ ಹಂತಾಹಂತಾನಿ ದೀಂವ್ಕ್ ಜಾಯ್'.

ಕ್ರಿಸ್ತಾಂವ್ ಶಿಕ್ಷಣ್ ಶಿಕೊನ್ ಕಿತೆಂ ಜಾಂವ್ಚೆಂ ಆಸಾ? ಮ್ಹಳ್ಳೆಂ ಸವಾಲಾಂ ಥೊಡೆ ಪಾಪ್ಲಿಂ ಆಮಿ ಮ್ಹಣ್ತಾಂವ್. ಯಾ ಚಿಂತಾಂವ್ ಜಾಂವ್ಕ್ ಪುರೊ. ಲೌಕಿಕ್ ಶಿಕ್ವೆ ಶಿಕ್ವೆನ್ ಕಾಮಾಂ ಮೆಳ್ತಾತ್ ಜಾಯ್ತಿ ಪೈಶೆ ಜೊಡ್ಯೆತ್. ವಿದೇಶಾನಿಂ ಭೊಂವ್ಚೆತ್, ಲೌಕಿಕ್ ಚಿಂತಾಪ್ ಮಾತ್ ಭರ್ಲಾನ್ಯಾಂ ವಯ್ಲಿಂ ಸವಾಲಾಂ ಗಾಲ್ಚಿಂ. ಕ್ರಿಸ್ತಾಂವ್ ಶಿಕ್ಷಣಾ ಮುಖಾಂತ್ ಹ್ಯಾ ಸಂಸಾರಾಂತ್ ಜಿಯೆಂವ್ಕ್ ಆಮ್ಕಾಂ ದಿಸಾ ಲಾಭ್ತಾ. ತಶೆಂಚ್ ಕ್ರಿಸ್ತೀ ಮೌಲ್ಯಂ ಆಮಿಂ ಶಿಕ್ತಾಂವ್. ಸಾಂಗಾತಾಚ್ಚ್ ಎಕಾಮೆಕಾ ಮಾಯಾಮೊಗಾನ್, ಸೊಡ್‌ದೊಡ್ ಕರ್ನ್ ಎಕಾಮೆಕಾ ಭೊಗ್ಸುನ್, ಸೆವೆಚಾ ಮನೋಭವಾನ್ ಜಿಯೆಂವ್ಕ್ ಪ್ರೇರಣ್ ಮೆಳ್ತಾ. ತಶೆಂಚ್ ಯೆಂವ್ಚೊ ಆಸ್ಲ್ಯಾ ಸಾಸ್ಣಾಚಾ ಜಿವಿತಾಕ್ ಉಜ್ವಾಡ್ ಮೆಳ್ತಾ. ಪೂಣ್ ಹೆಂ ಚಿಂತಾಪ್ ಆಮ್ಚ್ಯಾ ಆವಯ್-ಬಾಪುಯ್ ಆನಿ ಭುರ್ಗ್ಯಾಂಕ್

ಸ್ಪಷ್ಟ್ ಸಮ್ಜತ್ ತರ್ ತಾಂಕಾಂ ಕ್ರಿಸ್ತಾಂವ್ ಶಿಕ್ಷಣ್ ಫಳಾಭರಿತ್ ಕರುಂಕ್ ಸಾಧ್ಯ್ ಜಾತೆಲೆಂ.

ಕ್ರಿಸ್ತಾಂವ್ ಶಿಕ್ಷಣ್ ಮ್ಹಳ್ಳ್ಯಾರ್ ಸತಾಚಿ ಜಾಣ್ವಾಯ್ ನೈಂ, ಬಗಾರ್ ಆಮ್ಚೆಂ ಕ್ರಿಸ್ತಾಂವ್ ಜಿವಿತ್ ಜಿಯೆಂವ್ಕ್ ಆಮಿ ಜೊಡ್ಚೆಂ ನಿರಂತರ್ ಶಿಕಾಪ್. ಹೆಂ ಕೇವಲ್ ಮತಿಚಾ ಜಾಣ್ವಾಯೆಂತ್ ನಾಂ ಬಗಾರ್ ಆಮ್ಚ್ಯಾ ಮನೋಭಾವಾಂತ್ ಝಳ್ತಾ ಆನಿ ಜಿಣಿಯೆಂತ್ ವಾಳ್ತಾ. ಹ್ಯಾ ವಿಶಿಂ ಭಾಗೆವಂತ್ ಜುವಾಂವ್ ಪಾವ್ಲ್ ದುಸ್ರೊ ಅಶೆಂ ಸಾಂಗ್ತಾ:

“ಕೇವಲ್ ಧಾರ್ಮಿಕ್ ಸತಾಂಚಿ ಜಾಣ್ವಾಯ್ ಪಾವನಾ. ಜೆಜುಚ್ಯಾ ಖಿರಾ ಶಿಸಾನಿಂ ತಾಚೊ ಪಾಟ್ಲಾವ್ ಕರುಂಕ್ ಆಸಾ ದೆಕುನ್ ಆಮಿಂ ಜೆಜುಚೊ ಪಾಟ್ಲಾವ್ ಕೆಲ್ಲ್ಯಾ ಸಾಂತಾಭಕ್ತಾಂ ಥಾವ್ನ್ ಕ್ರಿಸ್ತಾಂವ್ ಜಿವಿತಾಚಿಂ ಮೊಲಾಂ ಜಿಯೆಂವ್ಕ್, ಶಿಕೊಂವ್ಕ್ ಜಾಯ್. ಅಶೆಂ ಸಂಸಾರಾಂತ್ ತಾಚಿ ಸಾಕ್ ಜಾಂವ್ಕ್ ಜಾಯ್.”



ಕ್ರಿಸ್ತಾಂವ್ ಶಿಕ್ಷಣ್ ಭುರ್ಗ್ಯಾಂಕ್ ಮಾತ್ ವ್ಹಡಾಂಕೀ ಗರ್ಜ್ ನಾಂ ಮ್ಹಳ್ಳೆಯೇ ಆಮಿ ಆಯ್ಕತಾಂವ್. ಆಜ್ ಕಾಲ್ ಭುರ್ಗ್ಯಾಂಚ್ಯಾಕೀ ವ್ಹಡಾಂಕ್ ಕ್ರಿಸ್ತಾಂವ್ ಶಿಕ್ಷಣ್ ಗರ್ಜೆಚಿಂ ಮ್ಹಳ್ಳೆಂ ಸ್ಪಷ್ಟ್ ಜಾತಾ. ವ್ಹಡಾಂಕ್ ಲೌಕಿಕ್ ಸಂಗಿವಿಶಿಂ ಊಂಚಿ ಮಾಹೆತ್ ಆಸಾ. ಪೂಣ್ ಕ್ರಿಸ್ತೀ ಸತಾಂ ವಿಶ್ಯಾಂತ್ ತಾಂಚಿ ಸಮ್ಜ್ವಿ ಭೋವ್ ಉಣಿ ಮ್ಹಣ್ತೆತ್. ಅಸ್ಲಾ ಪರಿಗತೆಂತ್ ತಾಂಚ್ಯಾ ಭುರ್ಗ್ಯಾಂಚಿಂ ಕ್ರಿಸ್ತಾಂವ್ ಶಿಕ್ಷಣ್ ಕಶೆಂ ತೃಪ್ತಿ ಜಾಂವ್ಚೆಂ? ಇಸ್ಕೊಲಾಂತ್, ಫಿರ್ಗ್ ಜೆಂತ್ ಕ್ರಿಸ್ತಾಂವ್ ಶಿಕ್ಷಣ್ ದಿಲ್ಯಾರಿ ತೆಂ ಫಾವೊ ತ್ಯಾ ರಿತಿನ್ ಘೆತ್ಲಾ ಶಿವಾಯ್ ಕ್ರಿಸ್ತಾಂವ್ ಜಿವಿತಾಚಿ ತರ್ಬೆತಿ ಸಂಪೂರ್ಣ್ ಜಾಯ್ನಾ.

ದೆಕುನ್ ಪವಿತ್ರ್ ಸಭಾ ಜೆಜುಚಿ ಬಳ್ತೆಂತ್ ಸಾಕ್ ಜಾಂವ್ಕ್ ಆಮ್ಚ್ಯಾ ಭುರ್ಗ್ಯಾಂಕ್ ಯುವಜಣಾಂಕ್ ವ್ಹಡಾಂಕ್ ನಿರಂತರ್ ಕ್ರಿಸ್ತಾಂವ್ ಶಿಕ್ಷಣ್ ಗರ್ಜೆಂಚಿಂ ಜಾವ್ನಾಸಾ.

ಜರ್ ಆಮ್ಚೆಂ ಕ್ರಿಸ್ತಾಂವ್ ಶಿಕ್ಷಣ್ ಆಮ್ಕಾಂ ದೆವಾಚಿ, ತಾಚಾ ಪುತಾ ಜೆಜುಚಿ ಆನಿ ಪವಿತ್ರ್ ಅತ್ಮಾಚಿ ವಳಕ್ ಕರ್ನ್ ದೀವ್ನ್, ತಾಂಚಿ ಧೈಂ ಆಮ್ಚಿಂ ಜಿಣಿ ಬಾಂಧುನ್ ಹಾಡುಂಕ್ ಆನಿ ಭಾವಾಂ-ಭಯ್ಲಿಂ ಭಾಶೆನ್ ಜಿಯೆಂವ್ಕ್ ತಯಾರ್ ಕರಿನಾಂ ತರ್, ತೆಂ ಕ್ರಿಸ್ತಾಂವ್ ಶಿಕ್ಷಣ್ ನ್ಹಯ್, ಕ್ರಿಸ್ತಾಂವ್ ಶಿಕ್ಷಣಾಚೊ ಮೂಳ್ ಶೆವೊಟ್. ಎಕಾ ಅತ್ಮಾಕ್ ಸರ್ಗಾಕ್ ಫಾವೊಂಕ್ ತಯಾರ್ ಕರ್ಚೆಂ. ಸರ್ಗ್ ಮ್ಹಳ್ಳ್ಯಾರ್ ಕಿತೆಂ? ಸರ್ಗಾಕ್ ವೊಚೊಂಕ್ ಕಿತೆಂ ಕರಿಜೆ? ಸರ್ಗ್ ಕಿತ್ಯಾಕ್? ಅಸಲ್ಯೊ ಸಂಗಿ ಜಣಾ ಜಾವ್ನ್ ಜಿಯೆಂವ್ಚೆಂ ಕ್ರಿಸ್ತಾಂವ್ ಶಿಕ್ಷಣಾಚ್ ಧೈಯ್.

ಆಮ್ಚ್ಯಾ ಭಾವಾರ್ಥಾಚಿ ಸಮ್ಜಣಿ ಗೂಂಡಾಯೆನ್ ಜೊಡುನ್ ತಾಂತುನ್ ಥಿರ್ ಜಾವ್ನ್ ವಾಡೊನ್ ಯೆತಾನಾ ತೊ ಭಾವಾರ್ಥ್ ದೆವಾಚ್ಯಾ ಆನಿ ಪೆಲ್ಯಾಚ್ಯಾ ಮೊಗಾಂತ್ ಜಿಯೆಂವ್ಕ್ ಆಮ್ಕಾಂ ಸಾಧ್ಯ್ ಜಾತಾಲೆಂ.

# MONSOON MALADIES

Rains have arrived in the city, cooled the soaring temperature thus providing us much relief. However with the pitter patter of the raindrops comes the package of several monsoon related diseases common among adults and children. Here are a few useful tips about dealing with these ailments.

**1. Malaria:** Occupies the number one position in Mangalore, where concretization of the city is at its peak. It is caused by a parasite called Plasmodium that infects the red blood cells and is spread by the bite of an infected female anopheles mosquito that breeds in all forms of stagnant water. Two forms of infection are common in our city: falciparum Malaria and vivax Malaria, the first one being more dangerous. Symptoms begin 6-8 days following the mosquito bite. High fever with episodes of chills and sweating, weakness, headache, body ache, nausea and vomiting are some of the common symptoms of malaria. It is diagnosed by doing a blood test preferably done when the person is having fever. Treated with anti-malarial drugs, lots of fluids and electrolytes should be taken to prevent dehydration and fever should be kept under control. Special care needs to be taken in case of pregnant women and children. Severe cases of falciparum malaria with liver damage and kidney failure will require hospitalization. Take all precautions to prevent mosquito breeding around the houses and to avoid mosquito bites.

**2. Diarrhoea:** This is a common ailment in monsoon, caused by bacteria and viruses that contaminate food and water. Symptoms are loose watery stools sometimes with mucus and blood, fever, vomiting and stomach cramps. Usually gets better in 2-3 days even without treatment. Take in lots of clear fluids such as water, lime juice, electrolytes, tender coconut water to avoid dehydration. Avoid eating food from outside (especially salads, chaats). Vegetables and fruits should be thoroughly washed and do not consume cold cooked food without reheating thoroughly.

**3. Cold and flu:** This is caused by viruses and is very common during monsoon. Sneezing, runny nose and itchy eyes are the earliest signs of flu. Does not need specific

treatment. Just keep yourself warm, take rest, drink plenty of fluids, gargling with warm salt water and using throat lozenges will provide symptomatic relief.


**4. Dengue:** We are also witnessing a rise in the number of dengue cases in and around Mangalore. This disease is also spread by a mosquito bite and the initial symptoms are fever, body-ache, headache, rash and joint pains. In severe cases the platelet count may drop leading to bleeding tendencies (bleeding from gums, nose etc) and such patients may require hospitalisation and treatment.

**5. Typhoid:** This is caused by a bacteria S.typhi and spreads through contaminated food and water. The common symptoms of typhoid are fever, headache, weakness, abdominal pain and sometimes diarrhoea. It is diagnosed by doing a blood test and treatment involves rest, antibiotics, plenty of fluids and a bland diet. Vaccine taken every three years can offer protection. Some severe cases of typhoid may need hospitalization. To prevent this disease we need to wash hands regularly, avoid consuming street-side food or water and drink only clean filtered or boiled water.

**6. Hepatitis A/ jaundice:** Is a viral infection affecting the liver and is spread through contaminated food and water. The symptoms are loss of appetite, fever, yellowing of skin and eyes, weakness, dark yellow urine and vomiting. Usually gets better in 1-2 weeks with rest, eating healthy low fat food, drinking plenty of fluids and avoiding alcohol completely. However severe cases may require hospitalisation. Drinking boiled water and avoiding street food will keep the disease away and a vaccine is also available.

**7. Diabetics** need to take extra care of their feet during the monsoon so as to use the right type of footwear and keep the feet dry to avoid fungal infections.

**8. Asthmatic patients** also need to take special care during monsoon and they should ensure that there is no accumulation and seepage of water inside the house. During monsoon the humidity levels in the air are very high and respiratory infections are common, these can cause problems for asthmatics. They should also ensure



that fungus does not grow on furniture, clothes, shoes and leather bags.

**Finally a few tips for prevention of Monsoon Maladies:**

- Wash hands frequently with soap and water (children need to be reminded)
- Eat healthy warm fresh homemade food. Don't eat outside uncovered food, stale and leftover food.
- Wear dry clean clothes preferably full sleeved and use mosquito nets and repellents.
- Drink only boiled or filtered water.
- Keep your surroundings and do not let water to stagnate around your houses
- Wash your feet if you have walked through rainwater
- If your child has fever that lasts over three days, consult your doctor
- Vaccination against typhoid and Hepatitis A can be taken

*Dr.Rouchelle Tellis M.B.B.S, M.D,*  
*Assistant Professor,*  
*Department of Microbiology,*  
*Yenepoya Medical College,*  
*Contact at: rctellis@yahoo.co.in*  
*St.Rita ward*

**Autobiography of a Pencil**  
*(A short story)*

I am a pencil. My name is Nataraj HB 320. I was born in a factory. Where I was separated from my wooden father's death. After the factory gives me a definite shape, it gives my body color, writes my name on my book, fills me with graphite top, I am now put in a base along with my pencil brothers and sent to stationary shop where some people purchase me. Once the graphite lead inside me is sharpened he uses me till the graphite lead becomes blunt and then sharpens me again. My life goes like this for two months. There, my life is a great sacrifice me and my brothers shall always be remembered just as Jesus sacrificed his life for us.



**Jennifer Pereira**  
 Infant Jesus Ward



**Jennifer Pereira**



**Rishel Oshin D'Almeida**

<b>LENTEN CAMPAIGN 2014</b>	
in aid of	
<b>MANGALORE - AFRICA MISSION</b>	
<b>WARD WISE CONTRIBUTION</b>	
St. Antony	Rs. 3,000.00
Fatima	3,000.00
St Rita	3,000.00
Infant Jesus	2,500.00
St. Joseph	2,500.00
Sacred heart	2,500.00
Nithyadar	2,500.00
St. Francis Xavier	2,000.00
St. Peter	2,000.00
St Paul	2,000.00
St. Therese	1,000.00
Lourdes	700.00
St. Ignatius	1000.00
Vailankanni	500.00
<b>Total</b>	<b>Rs. 28,200.00</b>



ಕುಮ್ಲಾರಾಚ್ಯಾ ವರಾಕ್ ನಿಯಾಳ್

# ಜೆಜುನ್ ಬಾಪಾಚಿ ಕಾಕುಳ್ ಪರ್ಗಟ್ಣಿ

ವಾಚ್ಪಾಂ: ನಿರ್ಗ. 34:6-7, ಕೀ-86, ಎಫೆಜ್ 2:1-9, ಲೂಕ್ 15:11-32

ಪಾತಕ್ ಆಧಾರ್ನ್ ದೆವಾಕ್ ಆವಿಶ್ವಾಸಿ ಜಾಲ್ಲ್ಯಾಂಕ್, ತಾಚಿ ಆಜ್ಞಾ ಮೊಡಲ್ಲ್ಯಾಂಕ್ ದೆವಾನ್ ಶಿಕ್ಷಾ ದಿಂವ್ಪಿ, ತಾಂಕಾಂ ನಾಸ್ ಕರ್ಚೆಂ, ತಾಂಕಾಂ ಸೊಲ್ಗೊಂವ್ಚೆಂ, ಪರ್ನ್ಯಾ ಸೊಲ್ಗೊಂತ್ ವಾಚುಂಕ್ ಮೆಳ್ತಾ. ಅಶೆಂ ಪರ್ನ್ಯಾ ಸೊಲ್ಗೊಂತ್ ದೇವ್ ಪಾತ್ಕಾಂಕ್ ಶಿಕ್ಷಿತ್ ಕರ್ಚೊ ತಸೊ ದಿಸ್ತಾ ಜಾಲ್ಯಾರ್, ಜೆಜು ಹ್ಯಾ ಸಂಸಾರಿ ಯೇವ್ನ್ ದೇವ್ ಕಾಕುಳ್ಚೊ ಸಾಗೊರ್ ಮ್ಹಣುನ್ ಪರ್ಗಟ್ಣಾ ಮಾತ್ರ್ ನ್ಹಯ್, ತಿಚ್ ಕಾಕುಳ್ ಮನ್ಯಾನ್ ಭೊಗುಂಕ್ ಜೆಜುಚ್ ಕಾಕುಳ್ಚೊ ದೇವ್ ಜಾವ್ನ್ ಮನ್ಯಾ ಮಧೆಂ ಜಿಯೆತಾ. ಹೆ ದಿಶೆನ್ ಪವಿತ್ರ್ ಪುಸ್ತಕಾಂತ್ ಜೆಜುನ್ ದೇವ್ ಕಾಕುಳ್ಚೊ ಸಾಗೊರ್ ಮ್ಹಣ್ ಶಿಕಯ್ಲೆಲಿ ಆನಿ ತೆಂ ತಾಚೆ ಜಿಣ್ಯೆನ್ ಜಿಯೆವ್ನ್ ದಾಕಯ್ಲೆಲಿ ಜಾಯ್ತಿ ಘಡಿಶಾಂ ಆಮ್ಕಾಂ ವಾಚುಂಕ್ ಮೆಳ್ತಾತ್. ಹ್ಯಾ ಜಾಯ್ತ್ಯಾ ಘಡಿಶಾಂ ಪಯ್ಲಿ ದೆವಾಚಿ ಕಾಕುಳ್ ಪರ್ಗಟ್ಣುಂಕ್ ಜೆಜುನ್ ಸಾಂಗ್ಲೆಲಿ ವೆಚಿಕ್ ಪುತಾಚಿ ವೊಪಾರ್ ಭೋವ್ ಫಾಮಾದ್ ಆನಿ ಅರ್ಥಾಭರಿತ್. ಆಚ್ ಹೆ ವೊಪಾರಿಚ್ಯಾ ಆಧಾರಾನ್ ದೆವಾಚಿ ಕಾಕುಳ್ ತಾಚ್ಯಾ ಉತ್ರಾಂ ಆನಿ ಪವಿತ್ರ್ ಜೆವ್ಣಾನ್ ಜೊಡುಂಕ್ ಆನಿ ತಿ ಭೊಗುಂಕ್ ಆಮ್ಕಾಂಚ್ ಹ್ಯಾ ಬಲಿದಾನಾ ವೆಳಾರ್ ದೆವಾಕ್ ಆಮಿ ಸಮರ್ಪುನ್ ದಿವ್ಯಾಂ.



ಮಾ| ವಾಲ್ಟರ್ ಸೊಜ್ ನಿರ್ದೇಶಕ್, ಲಾ. ತಿ. ಸ.

## 1. ಆಮ್ಚೊ ಚುಕಿ ಭೊಗ್ಸುನ್ ಆಮ್ಕಾಂ ಸ್ವೀಕಾರ್ ಕರ್ಚೆಂ:

ಕಾಕುಳ್ ಮ್ಹಳ್ಯಾರ್ ಕಿತೆಂ ಮ್ಹಳೆಂ ಆಮಿ ಹರೈಕ್ಲ್ಯಾನ್ ಭೊಗ್ಲ್ಯಾ ಜಾಂವ್ಕ್ ಪುರೊ. ಕಾಕುಳ್ ಶರ್ತಾಂ ನಾತ್ಲೆಲ್ಯಾ ಭೊಗ್ಸಣ್ಯಾಚೊ ಆನಿ ಗಡ್ ನಾಸ್ಲೆಲ್ಯಾ ಮೊಗಾಚೊ ಫಳ್. ಹರಾಂಕ್ ದುಕೊವ್ನ್, ಆಕ್ಮಾನ್ ಕರ್ನ್ ತಾಂಚ್ಯಾ ದುಕಾಕ್ ಕಾರಣ್ ಜಾಲ್ಲ್ಯಾಂನಿ ಆಮ್ಕಾಂ ಬರೆಂ ಆಶೆಂವ್ಚೆಂ, ಸ್ವೀಕಾರ್ ಕರ್ಚೆಂ, ಭೊಗ್ಸುಂಚಿಚ್ ಕಾಕುಳ್ ಅಸಲೊ ಅನ್ನೊಗ್ ಆಮ್ಕಾಂ ಹರೈಕ್ಲ್ಯಾಕ್ ಆಸಾ. ಪೂಣ್ ದೆವಾಚೆ ಕಾಕುಳ್ಚೆ ತುಲನ್ ಕೆಲ್ಯಾರ್ ಆಮಿ ಎಕಾಮೆಕಾಕ್ ದಾಕಂವ್ಚಿ ಕಾಕುಳ್ ವಾ ಭೊಗ್ಸಣೆಂ ಕಾಂಯ್ಚ್ ನ್ಹಯ್.

## 2. ದೆವಾಚಿ ಕಾಕುಳ್ಚಿ ಚಾಣಾ ಜಾಲ್ಲ್ಯೊ, ಭೊಗ್ಲೆಲ್ಯೊ ಕಾಕುಳ್ ದಾಕಯ್ತಾ:

ಮನ್ಯಾನ್ ಕಾಕುಳ್ಚಿ ವ್ಯಕ್ತಿ ಜಾಯ್ತಿ ತರ್ ತಾಣೆಂ ದೆವಾಚಿ ಕಾಕುಳ್ ಪಯ್ಲೆಂ ಜಾವ್ನ್ ಭೊಗುಂಕ್ ಜಾಯ್ ವಾ ತಿ ಚಾಣಾ ಜಾಂವ್ಕ್ ಜಾಯ್. ಕೊಣಾಕ್ ದೆವಾಚಿ ಕಾಕುಳ್ಚೊ ಅನ್ನೊಗ್ ನಾ, ತಾಣೆಂ ಹರಾಂ ಥಂಯ್ ದಯಾಳ್ ಜಾಂವ್ಕ್ ಜಾಯ್ನಾ. ಜರ್ ಎಕ್ಲೊ ದಯಾ ದಾಕಯ್ನಾ ವಾ ಭೊಗ್ಸುಂಕ್ ತಯಾರ್ ನಾ ಮ್ಹಳ್ಯಾರ್ ತಾಕಾ ದೆವಾಚಿ ಕಾಕುಳ್ಚೊ ಅನ್ನೊಗ್ ಜಾವ್ನಾ ವಾ ತಾಕಾ ದೆವಾಚಿ ಕಾಕುಳ್ ಥಂಯ್ ವಿಶ್ವಾಸ್ ನಾ ತೆಂ ಸ್ಪಷ್ಟ್ ಜಾತಾ.

## 3. ದೇವ್ ದಯಾಳ್ ಆನಿ ಕಾಕುಳ್ವಂತ್:

ಹೆಂ ಸತ್ ಪರ್ನೊ ಸೊಲ್ಗೊ ಪರ್ಗಟ್ಣಾ. “ಹಜಾರ್ ಪಿಳ್ಕಾಂ ಪರ್ಯಾಂತ್ ತೊ ಆಪ್ಲೊ ಮೋಗ್ ಸಾಂಬಾಳ್ತಾ; ಚುಕಿ, ಆಪ್ಲಾಧ್ ಆನಿ ಪಾತ್ಕಾಂ ಭೊಗ್ತಾ; ತರ್ಯೀ ತೊ ಶಿಕ್ಷಾ ಲಾಯ್ತಾನಾ ರಾವನಾ. ಬಾಪಾಯ್ಚ್ಯಾ ಪಾತ್ಕಾಕ್ ಲಾಗುನ್ ಭುರ್ಗ್ಯಾಂಕ್ ಆನಿ ಭುರ್ಗ್ಯಾಂಚ್ಯಾ ಭುರ್ಗ್ಯಾಂಕ್, ತಿಸ್ರೆ ಆನಿ ಚೊವ್ತೆ ಪಿಳ್ಗಿ ಪರ್ಯಾಂತ್ ತೊ ಶಿಕ್ಷಾ ಲಾಯ್ತಾ” (ನಿರ್ಗ. 34:7). ತಶೆಂಚ್, ಪರ್ನ್ಯಾ ಸೊಲ್ಗೊಂತ್ಲಿಂ ಹೆರ್ ಜಾಯ್ತಿಂ ಘಡಿಶಾಂ ಹಾಕಾ ಸಾಕ್. ಜೆದ್ನಾ ಮನ್ಯಾನ್ ದೆವಾ ವಿರೋಧ್ ವಚೊನ್ ಪಾಪ್ ಆಧಾರ್ಲೆಂ, ತಿದ್ದುನ್ ಘೆಂವ್ಕ್ ಇನ್ನಾರ್ ಕೆಲೆಂ, ತವಳ್ ತಾಂಕಾಂ ನಾಸ್ ಕೆಲ್ಲೆ, ಸಲ್ವಯ್ಲೆಲೆ, ಕಷ್ಟಾ ಸಂಕಷ್ಟಾಕ್ ವಳಗ್ ಕೆಲ್ಲೆ ದಾಕ್ಲೆ ಆಮಿ ಧಾರಾಳ್ ಮಾಪಾನ್

ವಾಚ್ಪಾಂವ್. ದೆಕುನ್ ದೇವ್ ಬರ್ಯಾಂಕ್ ಆಶಿರ್ವಾದಾನ್ ಭರ್ತಾ, ಖೊಟ್ಯಾಂಕ್ ಆನಿ ಪಾತ್ಕಾಂಕ್ ನಾಸ್ ಕರ್ತಾ ಮ್ಹಳ್ಯೊ ಸಂದೇಶ್ ಚಡಾವತ್ ಜಾವ್ನ್ ಪರ್ನೊ ಸೊಲ್ಗೊ ಪರ್ಗಟ್ಣಾ. ಖೊಟ್ಯಾಂಕ್ ಶಿಕ್ಷಾ ದೀನಾಸ್ತಾ ರಾಂವ್ಚೊ ನಾ ಮ್ಹಣ್ ನಿರ್ಗಮನ್ ಪುಸ್ತಕ್ ಪರ್ಗಟ್ಣಾ.

## 4. ಜೆಜು ದೆವಾಚಿ ಕಾಕುಳ್ ಪುರ್ತಾ ಮಾಪಾನ್ ಪರ್ಗಟ್ಣಾ:

ಜೆಜುನ್ ತಾಚ್ಯಾ ಸಗ್ಳೆ ಶಿಕೊವ್ಣೆಂತ್ ದೆವಾಚೆಂ ನೀಜ್ ಮನ್ ಆನಿ ಕಾಳಿಜ್ ಪರ್ಗಟ್ಲೆಂ. ದೆವಾಚಿ ಕಾಕುಳ್ಚೊ ಅನ್ನೊಗ್ ಜಾಯ್ತ್ಯಾಂಕ್ ತಾಣೆಂ ಮೆಳಾಶೆಂ ಕೆಲೊ. ಪ್ರದ್ವಾರಾಂತ್ ಸಾಂಪಾಡ್ಲೆಲೆ ಸ್ತ್ರೀಯೆಕ್, ಜಾಕ್ವೆವಾಕ್, ಕೊಡ್ಯಾರಾಂಕ್, ಪಾತ್ಕಾಂಕ್, ಸಾಮಾರಿಂತಾಕ್ ಆನಿ ವಿವಿಧ್ ಧರಾಂಚೆ ಪಿಡೆಕ್ ಆನಿ ಕಷ್ಟಾಂಕ್ ವಳಗ್ ಜಾಲ್ಲ್ಯಾಂಕ್ ದೆವಾಚಿ ಕಾಕುಳ್ಚೊ ಅನ್ನೊಗ್ ದಿಲೊ ಆನಿ ಬಾಪಾಚಿ ಕಾಕುಳ್ ಪರ್ಗಟ್ಲಿ ಆನಿ ತೊ ಮ್ಹಣಾಲೊ, “ದೆಕುನ್ ಜಸೊ ತುಮ್ಚೊ ಬಾಪ್ ದಯಾಳ್, ತಶಿಂ ತುಮಿಯೀ ದಯಾಳ್ ಜಾಯಾ.” (ಲೂಕ್ 6:36)

## 5. ವೆಚಿಕ್ ಪುತಾಚಿ ವೊಪಾರಿಂತ್, ಬಾಪಯ್, ಪುತಾಚೊ ಸಂತೊಸ್ ಆಶೆತಾ:

ವೆಚಿಕ್ ಪುತಾಚಿ ವೊಪಾರ್, ಎಕಾ ಪುತಾನ್ ಆಪ್ಲ್ಯಾ ಬಾಪಾಯ್ಕೆ ಕಿತ್ಲೆಂದುಖೊಂವ್ಕ್ ಜಾತಾ ತಿತ್ಲೆಂ ದುಖಿಯೆಲೆಂ ಘಡಿತ್. ಬಾಪಯ್ ಪುತಾಚೊ ಸಂತೊಸ್ ಆಶೆತಾ. ಆಪ್ಲ್ಯಾ ಘರಾಂತ್ ಆಪ್ಲಾಕ್ ಸಂತೊಸ್ ನಾ ಮ್ಹಣ್ ಲೆಕುನ್ ಘರಾ ಥಾವ್ನ್ ಪಯ್ ವಚೊಂಕ್ ಕೆಲ್ಲ್ಯಾ ಪುತಾಚ್ಯಾ ನಿರ್ಧಾರಾಕ್ ಬಾಪಯ್ ಆಡ್ ಯೇನಾ, ಕಾರಣ್, ತಾಕಾ ಪುತಾನ್ ಸಂತೊಸಾನ್ ಆಸೊಂಕ್ ಜಾಯ್. ತಾಕಾ ಸಮ್ಜೊಂಚೆ ಪ್ರಯತ್ನ ಕರ್ತಾ ತರೀ, ತಾಚೆಂ ಸ್ವತಂತ್ರ್ ಲುಟಿನಾ. ಪುತಾಕ್ ಹೊಗ್ಡಾಂವ್ಕ್ ತಯಾರ್ ಪೂಣ್ ಪುತಾಚೊ ಸಂತೊಸ್ ಲುಟುಂಕ್ ತೊ ತಯಾರ್ ನಾ. ಹೆಂ ಬಾಪಾಯ್ಚೆಂ ಕಾಳಿಜ್. ಅಸಲಿಚ್ ಕಾಣಿ ಆಮ್ಚ್ಯಾ ಆನಿ ದೆವಾ ಮದ್ಲ್ಯಾ ಸಂಬಂಧಾಚಿ ನ್ಹಯ್ ಗಿ?

## 6. ಬಾಪಾಯ್ಚೊ ಸಾಂಗಾತ್ ತಿರಸ್ಕಾರ್ ಕರುನ್, ಬಾಪಾಯ್ ಥಾವ್ನ್ ಪಯ್ ವೆಚಿಂ, ಬಾಪಾಯ್ ಹೊಗ್ಡಾಂವ್ಚೆಂಚ್ ಯೆಮ್ಕೊಂಡ್:

ಬಾಪಾಯ್ ಸಾಂಗಾತಾ ಆಸ್ಚೆಂಚ್ ಸರ್ಗ್ ಆನಿ ತಾಚೆ ಥಾವ್ನ್ ಪಯ್ ವೆಚಿಂಚ್ ಯೆಮ್ಕೊಂಡ್ ಮ್ಹಳೆಂ ಸತ್ ಪುತಾಕ್ ಕ್ರಮೇಣ್ ಸಮ್ಜಾತಾ ಆನಿ ತೊ ಪಾಟಿಂ ಯೆತಾ. ಬಾಪಾಯ್ ಸಾಂಗಾತಾ ಎಕಾ ಕುಳ್ಕಾರಾ ಬರಿ ಆಸ್ಚೆಂ ಸಂತೊಸಾಚೆಂ ಮ್ಹಳ್ಯಾ ನಿರ್ಧಾರಾಕ್ ತೊ ಯೆತಾ ಆನಿ ಘಳಾಯ್ ಕರಿನಾಸ್ತಾಂ ಬಾಪಾಯ್ ಲಾಗಿಂ ಪಾಟಿಂ ಯೆತಾ, ನ್ಹಯ್ ಎಕಾ ಪುತಾಚಿ ಯೋಗ್ಯತಾ ಘೆವ್ನ್, ಬಗಾರ್ ಎಕಾ ಆಳಾಬರಿ. ಖರೆಂ ರಾಜಿ ಸಂಧಾನ್ ಅಸಲೆ ಬದ್ಲಾವಣೆಂತ್ ಲಿಪೊನ್ ಆಸಾ.

## 7. ದೆವಾ ಮೊಗಾಚೊ ಅನ್ನೊಗ್, ರಾಜಿ ಜಾಂವ್ಕ್ ಆನಿ ಕುಮ್ಲಾರ್ ಜಾಂವ್ಕ್ ಗರ್ಜ್:

ವೆಚಿಕ್ ಪುತಾಕ್ ಬಾಪಾಯ್ಚೊ ಮೊಗಾಚೊ ಬರೊ ಅನ್ನೊಗ್ ಆಸ್ಲೊ. ತಾಣೆಂ ತಾಚೊ ಮೋಗ್ ಭೊಗ್ಲೊ. ದೆಕುನ್ ಬಾಪಾಯ್ ಲಾಗಿಂ ಪಾಟಿಂ ವಚೊಂಕ್ ತೊ ನಿರ್ಧಾರ್ ಕರ್ತಾ. ಬಾಪಾಯ್ಚೊ ಮೋಗ್ ಆಪ್ಲಾಕ್ ಪರತ್ ಮೆಳ್ತಲೊ ಮ್ಹಳ್ಯೊ ವಿಶ್ವಾಸ್ ತಾಕಾ ಆಸಾ. ತಶೆಂಚ್ ಅಸಲ್ಯಾ ನಿರ್ಧಾರಾಕ್ ಯೇವ್ನ್ ಅಸಲಿ ಬದ್ಲಾವಣ್ ಆಮ್ಚೆ ಥಂಯ್ ಜಾಯ್ತಿ ತರ್ ದೆವಾಚೊ ಖರೊ ಮೋಗ್ ಅನ್ನೊಗ್ ಕರ್ಚೆಂ

ಆವಶ್ಯ. ಕೆದ್ದಾಂ ದೆವಾಚ್ಯಾ ಖರಾ ಮೊಗಾಚೊ ಅನ್ನೊಗ್ ನಾ, ತವಳ್ ಮೋಗ್ ಕರ್ಚ್ಯಾ ದೆವಾ ವಿರೋಧ್ ಗೆಲಾಂ ಮ್ಹಳ್ಳೆಂಚ್ ನೆಣಾ ಜಾತಾಂವ್. ಆಮ್ಕಾಂ ರಾಜಿ ಜಾಂವ್ಕ್ ಕಷ್ಟ್ ಜಾತಾತ್. ದೆಕುನ್ ಆಮ್ಕಾಂ ಕುಮ್ಗಾರ್ ರುಚಿನಾ. ರಾಜಿ ಸಂಧಾನ್ ನಾಕಾ, ಕುಮ್ಗಾರ್ ನಾಕಾ, ಮ್ಹಳ್ಳಾರ್ ದೆವಾಚೊ ಮೋಗ್ ಆನಿ ಬರೆಂಪಣ್ ಅನ್ನೊಗ್ ಕರುಂಕ್ ನಾ ಮ್ಹಣ್ ಅರ್ಥ್.

**8. ಬಾಪಾಯ್ಲಿ ವೆಂಗ್ ಕಾಕುಳ್ ಆನಿ ರಾಜಿಸಂಧಾನಾಚಿ ಘಡಿ:**

ಪೂತ್ ಪಯ್ಸ್ ಆಸ್ತಾನಾಂಚ್ ಪಳೆಲ್ಲೊ ಬಾಪಾಯ್ ದಯಾಳಾಯೆನ್ ಭರಾ, ತಾಕಾ ವೆಂಗುಂಕ್ ದಾಂವ್ತಾ ಆನಿ ಪೊಟ್ಟುನ್ ಧರುನ್ ತಾಕಾ ಉಮೊ ದಿತಾ. ಪ್ರಾಯ್ತಾಂತ್ ಬಾಪಾಯ್ ವಾಟೆರ್ ಭಿಕಾರ್ಯಾ ಬರಿಂ ಆಸ್ಲಲ್ಯಾ ಪುತಾಚಿ ವೆಳಕ್ ಧರ್ಚಿ ಆನಿ ತಾಕಾ ಸ್ವೀಕಾರ್ ಕರುಂಕ್ ದಾಂವ್ಚೆಂ ಆನಿ ತಾಕಾ ವೆಂಗ್ಚೆಂ ತೆಂ ಚಿತ್ರಾಣ್ ದಯಾಳ್ ಬಾಪಾಯ್ಲಿ ಕಾಕುಳ್ ಪರ್ಗಟ್ತಾ. ತೊ ತಾಕಾ ದುರ್ರಾನಾ ಬದ್ಲಾಕ್, ಪೂತ್ ಪಾಟಿಂ ಆಯ್ಲಾ ಮ್ಹಳ್ಳೊ ಸಂತೊಸ್ ತಾಣೆಂ ಕೆಲ್ಲೆಂ ಸಗ್ಳೆಂ ವಿಸ್ತೊನ್ ದಬಾಚೊ ಕರುಂಕ್ ಸಂತೊಸ್ ಆನಿ ಸಂಭ್ರಮ್ ಕರುಂಕ್ ಆಜ್ಞಾ ದಿತಾ. ಬಾಪಾಯ್ಲಿ ಸಾರ್ಕಿ ವೆಳಕ್ ಆಸ್ಲಲ್ಯಾ ಜೆಜುಕ್ ಮಾತ್ ಹೆ ರಿತಿನ್ ಬಾಪಾಯ್ಲಿ ಕಾಕುಳ್ ಪಿಂತ್ರಾಂವ್ಕ್ ಸಾಧ್ಯ್. ಹೆಂ ದ್ವಾರಿಂ ಪಾತಕ್ ಕರುನ್ ದೆವಾ ಥಾವ್ನ್ ಪಯ್ಸ್ ಗೆಲ್ಯಾರ್ ಕಿತೆಂ ಜಾತಾ ಆನಿ ಪಾತಕ್ ವಳ್ಳುನ್ ಪಾಶ್ಚಾತಾಪ್ ಪಾವುನ್ ಪಾಟಿಂ ಯೇಂವ್ಕ್ ನಿರ್ಧಾರ್ ಕೆಲ್ಯಾರ್ ದೇವ್ ಆಮ್ಕಾಂ ಕಶೆಂ ಸ್ವೀಕಾರ್ ಕರ್ತಾ ತೆಂ ಸತ್ ಜೆಜು ಶಿಕಯ್ತಾ.

**9. ಪಾತಕ್-ದೆವಾ ಘರ್ ಸಾಂಚ್ಣೆಂ:**

ಪಾತಕ್ ಆಮ್ಚೊ ಮಾನ್ ಗೌರವ್ ನಾಸ್ ಕರ್ತಾ ಆನಿ ಆಮಿ ಕೋಣ್ ಆನಿ ಕಿತೆಂ ತಾಚಿ ವಿಸರ್ ಪಡಾಲೆಂ ಕರ್ತಾ. ಆಸ್ತೀಚೊ ವಾಂಟೊ ವಿಸರ್ಚೆಂ ಬಾಪಾಯ್ಲಿ ಕೆರೊ ಆಕ್ಮಾನ್, ಅವ್ಮಾನ್ ಆನಿ ಅಗೌರವ್. ಆಮಿ ಪಾತಕ್ ಕರ್ತಾನಾ ದೆವಾಕ್ ಆಕ್ಮಾನ್, ಅವ್ಮಾನ್, ಅಗೌರವ್ ದಾಖಯ್ತಾಂವ್ ಆನಿ ದೆವಾ ಥಾವ್ನ್ ಪಯ್ಸ್ ಜಾತಾಂವ್. ಜಿತ್ಲೆಂ ಚಡ್ ಆಮಿ ದೆವಾ ಥಾವ್ನ್ ಪಯ್ಸ್ ವಚುಂಕ್ ಪ್ರಯತ್ನ ಕರ್ತಾಂವ್ ತಿತ್ಲೆಂ ಚಡ್ ಪಾತ್ಕಾಕ್ ಆನಿ ಕಷ್ಟಾಂಕ್ ಆಮಿ ಸಾಂಪ್ಡಾತಾಂವ್. ಪೂಣ್ ಆಮಿ ದೆವಾ ಥಾವ್ನ್ ಪಯ್ಸ್ ವೆತಾನಾ ತಾಕಾ ದುಖ್ತಾ. ಜಶೆಂ ಆಪ್ಣಾಚೊ ಪೂತ್ ಆಮಯ್ ಬಾಪಾಯ್ಲಿ ಸಾಂಡುನ್ ವೆತಾನಾ ತಾಂಚೆಂ ಕಾಳಿಜ್ ರಡ್ತಾ, ತಶೆಂ ದೆವಾಚೆಂಯ್ ಕಾಳಿಜ್ ರಡ್ತಾ. ತರೀ ಆಮಿ ದೆವಾಕ್ ಕಿತ್ಲೆಂ ದು:ಖಾಯ್ಲಾರಿ ತೊ ಆಮ್ಚೆ ಥಾವ್ನ್ ಪಯ್ಸ್ ಜಾಂವ್ಕ್ ಖುಶಿ ವರಿನಾ. ತಾಚೊ ಮೋಗ್ ಆನಿ ಸಾಂಗಾತ್ ಸದಾಂಚ್ ದೀತ್ ರಾವ್ತಾ ಆನಿ ಆಮಿ ಪಾಟಿ ಯೆತೆಲ್ಯಾಂವ್ ಮ್ಹಣ್ ಭರ್ಪಶ್ಯಾನ್ ರಾಕ್ತಾ.

**10. ಪಾತಕ್ ಘೆವ್ನ್ ಧಯ್ತಾನ್ ದೆವಾಲಾಗಿಂ ವಚುಂಯಾ:**

ವೆಚಿಕ್ ಪುತಾ ಬರಿ ಆಮಿಂಯ್ ಸಂಯ್ಲಿಕ್ ಅಸ್ತತ್ಕಾಯೆಕ್ ಲಾಗುನ್ ಪಾತಕ್ ಕರ್ತಾಂವ್ ಆನಿ ದೆವಾ ಥಾವ್ನ್ ಪಯ್ಸ್ ವೆತಾಂವ್. ಆಮ್ಚೊ ಮೋಗ್ ಕೆರೊ ದಯಾಳ್ ಆನಿ ಕಾಕುಳ್ವೆಂತ್ ದೇವ್ ವೆಚಿಕ್ ಪುತಾಚ್ಯಾ ಬಾಪಾಯ್ಬರಿ ಆಮಿ ಸಂತೊಸಾನ್ ಆಸುಂಕ್ ಆನಿ ಜಿಯೆಂವ್ಕ್ ಕರ್ಚ್ಯಾ ವಿಂಚ್ವೆಚೆರ್ ಲಗಾಮ್ ಘಾಲಿನಾ. ತೊ ವಿವಿಧ್ ವಾಟಾಂನಿ ಬರೆಂ ವಾಯ್, ಸಾರ್ಕಿ ಆನಿ ವಾಂಕ್ಡೆ ವಾಟ್ ಹಾಚಿ ಜಾಣ್ಣಾಯ್ ಮಾತ್ ಆಮ್ಕಾಂ ದಿತಾ. ಆಮಿ ಬರೆಂ ಸೊಡುನ್ ವಾಯ್ ವಿಂಚ್ತಾನಾ, ಸಾರ್ಕಿ ವಾಟೆ ಬದ್ಲಾಕ್ ವಾಂಕ್ಡೆ ವಾಟೆನ್ ಘಡೆಂ ವೆತಾನಾ ದೆವಾಚ್ಯಾ ಕಾಳ್ಜಾಕ್ ಕರ್ತೀಣ್ ದೂಃಖ್ ಭೊಗ್ತಾ ತೊ ಚುರ್ಚುರಾ ಆನಿ ಏಕ್ ದೀಸ್ ಪುಣೀ ಆಪ್ಲಿ ಚೂಕ್ ವಳ್ಳುನ್ ಆಮಿ ಪಾಟಿಂ ಯೆತೆಲ್ಯಾಂವ್ ಮ್ಹಣ್ ರಾಕೊನ್ ರಾವ್ತಾ. ದೆಕುನ್ ಆಮ್ಚೆಂ ಪಾತಕ್ ವಳ್ಳುನ್ ದೆವಾಲಾಗಿಂ ಪಾಟಿಂ ವಚುಂಕ್ ಆಮಿ ಭಿಯೆಂವ್ಚೆಂ ನಾಕಾ. ಧಯ್ತಾನ್ ವಚುಂಯಾ, ದೆವಾಚೆಂ ಕಾಳಿಜ್ ಭೊಗ್ಚೆಂಚೆಂ ಆನಿ ಪರತ್ ಸ್ವೀಕಾರ್ ಕರ್ಚೆಂ ಮ್ಹಳ್ಳೆಂ ಜೆಜುನ್ ಆಮ್ಕಾಂ ಸ್ಪಷ್ಟ್

ರಿತಿನ್ ಶಿಕಯ್ಲಾಂ. ಅಸಲ್ಯಾ ದಯಾಳ್ ದೆವಾಲಾಗಿಂ ಕಿತ್ಲೆಂಯ್ ಪಾವ್ಲಿಂ ವಚುಂಕ್ ಲಜೆಂವ್ಚೆಂ ನಾಕಾ.

**11. ಕುಮ್ಗಾರಾಚ್ಯಾ ಸಾಕ್ರಾಮೆಂತಾಂತ್ ದೋನ್ ಹಜಾರ್ ಚೊವ್ಡಾ ವರಾ ಥಾವ್ನ್ ಆಮ್ಚೊ ದೇವ್ ಆಮ್ಕಾಂ ರಾಕೊನ್ ಆಸಾ:**

ಆಮ್ಕಾಂ ಕ್ರಿಸ್ತಾಂವಾಕ್ ಜೆಜುನ್ ಕೆದಂ ವರ್ತೆಂ ಭಾಗ್ ಆನಿ ಕಿತ್ಲಾ ಸುಲಭಾಯೆಚಿ ವಾಟ್ ದೆವಾಚಿ ದಯಾಳಾಯ್ ಆನಿ ಕಾಕುಳ್ ಭೊಗುಂಕ್ ದಿಲ್ಯಾ. ಪೂಣ್ ಆಮ್ಚೆಂ ದುರಾದ್ರಷ್ಟ್ ಮ್ಹಳ್ಳಾರ್ ಹ್ಯಾ ಸಾಕ್ರಾಮೆಂತಾಚೊ ಮಹತ್ತ್ವ್ ಮಾತ್ ಆಮಿ ಸಮ್ಜೊಂಕ್ ನಾಂವ್. ತೊ ಜಾಗೊ ದೆವಾಚಿ ಕಾಕುಳ್ ಭೊಗ್ಚೊ ಆನಿ ಜೊಡ್ಲೊ ಮ್ಹಳ್ಳಿ ವಿಸರ್ ಆಮ್ಕಾಂ ಪಡ್ಲ್ಯಾ. ಆಮ್ಕಾಂ ರಾಕೊನ್ ಆಸ್ತಾ ದೆವಾಕ್ ಆಮಿ ಎಕ್ಕುರ್ಟ್ ಸೊಡ್ತಾ. ತಾಚೆಲಾಗಿಂ ವೆಚೆಂ ಜಾಂವ್, ತಾಕಾ ಭೆಟ್ಲೆಂ ಪ್ರಯತ್ನ ಜಾಂವ್ ಆಮಿ ಕರಿನಾಂವ್ ತೆಂ, ಆಮ್ಚಿ ಕರೋರತಾ ದಾಖಯ್ತಾ ನ್ಹಯ್? ಜೆಜುಚೊ ಮೋಗ್ ಕರ್ಚಿಂ ಆಮಿ ತಾಕಾ ದು:ಖಯಿಲ್ಲ್ಯಾ ವೆಳಾರ್ ತಾಚಿ ದಯಾಳಾಯ್ ಭೊಗುಂಕ್ ಆನಿ ತಾಚಿ ಲಾಗಿಂ ರಾಜಿ ಜಾಂವ್ಕ್ ತಾಣೆಂಚ್ ದಿಲ್ಲೊ ಕುಮ್ಗಾರ್ಚೊ ಸಾಕ್ರಾಮೆಂತ್ ಆಮ್ಕಾಂ ಆಜ್ ಕಿತ್ಯಾಕ್ ಸಸಾರಾಯೆಚೊ ಜಾಲಾ?

**12. ಆಮ್ಚೆಂ ಥಂಯ್ ಥೊಡ್ಯಾ ಮಾಪಾನ್ ವೆಚಿಕ್ ಪೂತ್ ಲಿಸೊನ್ ಆಸಾ:**

ಆಮ್ಚೆಂ ಥಂಯ್ ಆಸ್ಚೊ ಹಂಕಾರ್ ಆನಿ ಗರ್ವ್ ಆಮ್ಚೆ ಭಿತರ್ ಆಸ್ಚೊ ವೆಚಿಕ್ ಪೂತ್. ಹೆಂ ಆಮ್ಕಾಂ ಫಕತ್ ಘೆಂವ್ಕ್ ಆನಿ ಬೆಜವಾಬ್ದಾರೆನ್ ಉಪಯೋಗ್ ಕರ್ಚೆ ಬರಿ ಕರ್ತಾ ಮಾತ್ ನ್ಹಯ್, ದೆವಾನ್ ದಿಲ್ಲೆಂ ದಾಯ್ಜ್ ಸ್ವಾರ್ಥಾಕ್ ವಾಪಾರುಂಕ್ ಕಾರಣ್ ಜಾತಾ. ಆಮ್ಚೆ ಥಂಯ್ ಆಸ್ಯೆತ್ ಜಾಲ್ಯೊ ವೆಚಿಕ್ ಪೂತ್ ಆಮಾಲ್, ಸದೀಳಾಯೆಚೆಂ ಲೈಂಗಿಕ್ ಜಿವಿತ್ ಆನಿ ಸಂಸಾರಾಚ್ಯಾ ಸಂಗಿ ಪಾಟ್ಲ್ಯಾನ್ ದಾಂವ್ಚೊ ಮನೋಭಾವ್ ಆನಿ ಜಿವಿತ್ ಗಂಭೀರ್ ರಿತಿನ್ ಘೆನಾಸ್ತಾಂ ಜಿಣ್ಯೆ ಶೆವೊಟ್ ವಿಸ್ತೊಂಚಿ ಪಿಶೆಂಪಣ್. ಹ್ಯಾ ದ್ವಾರಿಂ ಆಪ್ಲೆಕ್ ಆಮಿ ಆಮ್ಕಾಂಚ್ ಹೆರಾಂಕ್ ಸಮಸ್ಯಾಂಕ್ ವೆಳಗ್ ಕರ್ತಲ್ಯಾಂವ್ ಮ್ಹಣ್ ಉಡಾಸ್ ದವರ್ಚೆಂ ಬರೆಂ.

**13. ರಾಜಿ ಸಂಧಾನಾಕ್ ಆಪ್ಣೆಂ ಪಾತಕ್ ಕೆಲಾ ಮ್ಹಳ್ಳೆಂ ವಳ್ಳೊಂಚೆಂ ಅವಶ್ಯ:**

ಸಕ್ಳೆಡ್ ಹೊಗ್ಡಾವ್ನ್ ಭುಕೆನ್ ವಳ್ಳಲ್ಯಾನಾ, ಕಂಷಂಟಿಂಕು ಸಾಂಪಾಡ್ತಾನಾ ವೆಚಿಕ್ ಪುತಾಕ್ ಬೂದ್ ಆಯ್ಲಿ. ಹೆಂ ರಾಜಿ ಸಂಧಾನಾಚಿ ಸುರ್ವಾತ್. ಸಾಂಗಾತಾಚ್, ಆಪ್ಣೆಂ ಪಾತಕ್ ಕೆಲಾಂ ಮ್ಹಳ್ಳಿ ಪ್ರಜ್ಞಾ, ತಾಕಾ ಆಯ್ಲಿ. ತಿಸ್ಲೆಂ, ಬಾಪಾಯ್ ಘರಾ ಪಾಟಿಂ ವೆಚೊ ನಿರ್ಧಾರ್ ಆನಿ ಪಾತ್ಕಾನ್ ಪುತಾಚೆಂ ಹಕ್ಕ್ ಲುಟ್ಲಾಂ ಮ್ಹಳ್ಳಿ ಸಮ್ಜಣಿ ರಾಜಿ ಜಾವ್ನ್ ಸಗ್ಳೆಂ ತಾಚೆಂ ಜಿವಿತ್ ಬದ್ಲುಂಕ್ ಕಾರಣ್ ಜಾತಾ. ಬಾಪಾಯ್ಲಿ ಕಾಕುಳ್ ಸದಾಂ ಆಸಾ, ತಿ ಜೊಡುಂಕ್ ಆಪ್ಣಾಕ್ ಯೋಗ್ಯ್ ಕರ್ಚೆಂ ಗರ್ಜೆಚೆಂ ಮ್ಹಣ್ ಜೆಜು ಹಾಂಗಾಸಾರ್ ಪರ್ಗಟ್ತಾ.

**14. ಎವ್ಕರಿಸ್ತಾಂತ್ ಜೆಜುನ್ ದೆವಾಚಿ ಕಾಕುಳ್ ಪುರ್ತಾ ಮಾಪಾನ್ ಪರ್ಗಟ್ಲೆ:**

ಮನ್ಶಾಕ್ ದೆವಾಲಾಗಿಂ ರಾಜಿ ಕರುಂಕ್, ಮನ್ಶಾಂಚ್ಯಾ ಪುರ್ತಾಂ ಖಾತಿರ್ ಜೆಜುನ್ ಖುರ್ರಾರ್ ಭೆಟಯ್ಲೆಲೆಂ ಬಲಿದಾನ್ಂಚ್ ಎವ್ಕರಿಸ್ತ್. ದೆಕುನ್ ಹರೆಕ್ ಎವ್ಕರಿಸ್ತಾಂತ್ ದೆವಾಚಿ ಕಾಕುಳ್ ಪರ್ಗಟ್ ಜಾತಾ. ಎವ್ಕರಿಸ್ತಾಂತ್ ಭಾಗ್ ಘೆಲ್ಲೆಲ್ಯಾ ಹರೈಕ್ಲ್ಯಾನ್ ಹಿ ದೆವಾಚಿ ಕಾಕುಳ್ ಭೊಗುನ್ ಎಕಾಮೆಕಾಕ್ ತಿ ಕಾಕುಳ್ ವಾಂಟುನ್ ತಿ ಭೊಗುಂಕ್ ಆವ್ಕಾಸ್ ಕರುನ್ ದಿಂವ್ಕ್ ಜಾಯ್. ರಾಜಿ ಸಂಧಾನ್ ಕರ್ನ್ ಘೆತಾನಾ ಆನಿ ರಾಜಿ ಸಂಧಾನ್ ಹಾಡುಂಕ್ ವಾವುರಾನಾ ಆಮಿಯ್ ದೆವಾಚಿ ಕಾಕುಳ್ ಪರ್ಗಟ್ಲಾಂವ್ ಮ್ಹಣ್ ಉಡಾಸ್ ದವರ್ಚಾಂ. ತರ್, ಹ್ಯಾ ಕುಮ್ಗಾರಾಚ್ಯಾ ವರಾ ಕುಮ್ಗಾರಾಚ್ಯಾ ಸಾಕ್ರಾಮೆಂತಾ ಆನಿ ರಾಜಿ ಸಂಧಾನಾ ಮುಕಾಂತ್ ದೆವಾಚಿ ಕಾಕುಳ್ ಭೊಗುನ್ ತಿ ವಾಂಟುಂ ಹಾತೆರಾಂ ಜಾವ್ಚಾಂ.

## CATECHISM YEAR 2014-15

**Theme of the year: “ಭಾವಾರ್ಥಿ ಶಿಕ್ಷಣ ಜೊಡ್ಡಾಂ, ದೆವಾಚಿ ಕಾಕುಳ್ತ್ ಭೊಗ್ಯಾಂ” (ಲೂಕ್ 19:1-10)**

### Activities and Responsibilities

Date	Sunday	Liturgy	Programme
June	1 The Ascension of the Lord 8 Pentecost Sunday 15 Trinity Sunday 22 Corpus Christi 29 Sts Peter & Paul	X IX VIII VII	Inauguration of Catechism / Admission  Catechism Teacher's Meeting  Activity
July	6 14 Sunday 13 15 Sunday 20 16 Sunday 27 17 Sunday	--- VI V 10 & 6	Children's Confession I Communion confessions Group Mass + Activity
August	3 18 Sunday 10 19 Sunday 17 20 Sunday 24 21 Sunday 31 22 Sunday	--- X Sodality IX Mass 8.00 a.m	Sodality Feast Children's Confessions Catechism - 9.00 a.m
September	7 23 Sunday 14 24 Sunday 21 25 Sunday 24 28 26 Sunday	VIII VII --	Teacher's Day I Communion Confessions + Activity Catechism Teacher's Meeting Catechism Teacher's Get Together Confraternity Sunday
October	5 27 Sunday 12 28 Sunday 19 29 Sunday 26 30 Sunday	--- --- VI V	Church Feast  Catechism Teacher's Meeting Mid - Term Exam
November	2 31 Sunday 4 9 32 Sunday 16 33 Sunday 23 Christ the King 30 1 Sunday of Advent	--  9&5 All X IX	Catechism Teacher's day Pilgrimage Group Mass Children's day  Catechism Teacher's Meeting
December	7 2 Sunday of Advent 14 3 Sunday of Advent 21 4 Sunday of Advent 28 The Holy Family	-- VIII VII --	Quiz on Christmas Christmas Competitions
January	4 Epiphany of the Lord 11 Baptism of the Lord 18 2 Sunday in ordinary time 25 3 Sunday	-- VI V 8, 7, & 4	Eucharistic Procession Children's Confessions+Catechism Teacher's meeting I Communion confessions Group mass + Activity
February	1 4 Sunday 8 5 Sunday 15 6 Sunday 22 1 Sunday of Lent	X IX  VIII	Children's Confessions Concluding Ceremony of Centenary Year ಕ್ರಿಸ್ತಾಂವ್ ಶಿಕ್ಷಣಾಂತ್ ವಾರ್ಷಿಕ್ ಪರೀಕ್ಷಾ / Catechism Exam
March	1 2 Sunday of Lent 8 3 Sunday of Lent 15 4 Sunday of Lent	VII All	ಭುರ್ಗಾಂಚಿ ಜವಾಬಿ ಪತ್ರಾ ವ್ಹಡಲಾಂಕ್ ದಾಕಂವ್ಚಿ + Practices ಕ್ರಿಸ್ತಾಂವ್ ಶಿಕ್ಷಣಾಚೊ ದೀಸ್ / Catechism Day Evaluation

**ಕ್ರಿಸ್ತಾಂವ್ ಶಿಕ್ಷಣ್ ಫಾವೊ ತೆ ಪರಿಂ ಜೊಡುಂಕ್ ಸಲಹಾ - ಸೂಚನಾಂ:**

- ❖ ದೀಸ್ ಹೊ ಆಯ್ಲೊ ಸೊಮ್ಯಾನ್ ಕೆಲ್ಲೊ, ಸಂತೊಸ್ ಉಲ್ಲಾಸ್ ಆಮಿ ಪಾವ್ಯಾಂ! ಆಯ್ತಾರ್ ಸೊಮ್ಯಾಚೊಚ್ ದೀಸ್! ಖರ್ಯಾ ಸಂತೊಸಾಚೊ ಆನಿ ಧಾರಾಳ್ ಬೆಸಾಂವಾಂಚೊ! ಜೆಜು ಸವೆಂ ಅನಿ ಜೆಜುಚಾ ಮೊಗಾನ್ ಆಮಿ ತೊ ಭಾಗೆವಂತ್ಲಣಿ ಸಾಂಬಾಳ್ಯಾಂ.
- ❖ ಸನ್ವಾರಾಚ್ ತಯಾರಾಯ್ ಕರ್ಚಿ: ನ್ಹೆಸಣ್, ಪುಸ್ತಕಾಂ ಆಯ್ತೊ ದವರ್ಚಿಂ; ರಾತಿಂ ವೆಳಾರ್ ನಿದ್ಲೆಂ. ಸಕಾಳಿಂ ಸುಡ್ನಡಾಯೆನ್ ಉಟ್ಚೆಂ, ವೆಳಾ ಪಯ್ಲೆಂಚ್ ಇಗರ್ಜೆಕ್ ಪಾವ್ಚೆಂ.
- ❖ ವ್ಹಡಿಲಾಂನಿ ಭುರ್ಗ್ಯಾಂಕ್ ಆಯ್ತೊ ಕರ್ಚೆಂ ಆನಿ ವೆಳಾರ್ ಇಗರ್ಜೆಕ್ ಹಾಡ್ಚೆಂ/ಧಾಡ್ಚೆಂ. 8 ವೊರಾಂ ಭಿತರ್ಚ್ ಪಾವೊಂಕ್ ಜಾಯ್.
- ❖ ಭುರ್ಗ್ಯಾಂನಿ ಸಂತೊಸಾನ್ ಯೆಂವ್ಚೆಂ; ಭಕ್ತಿನಾ, ಶಿಸ್ತೆನ್, ಇಗರ್ಜೆಚಿ ಪವಿತ್ರತಾಯ್ ಸಾಂಬಾಳ್ಚಿ
- ❖ ಫಿರ್ಗಜ್ ದೆವಾಚೆಂಚ್ ಕುಟಾಂಮ್; ಸರ್ವ್ ದೆವಾಚಿಂ ಭುರ್ಗಿಂ; ಆಮಿ ಎಕಾಂಕಾ ಭಾವ್‌ಭಯ್ಲಿಂ. ತರ್ ಎಕಾಂಕಾ ವಳ್ಕುಯಾಂ, ಭರ್ನುಯಾಂ, ಇಷ್ಟಾಗತ್ ಕರುಯಾಂ.
- ❖ Dress Code - ಕೆದ್ನಾಯೀ ಉಪಚಾರಿಕ್ (formal) ನ್ಹೆಸ್ಲಾರ್ ಯೆಂವ್ಚೆ; ವಿಲಕ್ಷಣ್ ಚಿತ್ರಾಂ/ಉತ್ರಾಂಚಿಂ ಟೀಶರ್ತಾಂ, ಜೀನ್ಸ್ ಪೆಂಟಾಂ ಆಡ್ವಾರ್ಲಾಂತ್. ಹ್ಯಾ ವಿಶಿಂ ಚಡ್ವಾವ್ ಕ್ರಮ್ ಕಾಣ್ತೆತಾಂ.
- ❖ ದೊತೊರ್ನಿಕ್ ಯೆತಾಸ್ತಾನಾ ಕ್ರಿಸ್ತಿ ಶಿಕ್ಷಣ್ ಕಿಟ್ ಬ್ಯಾಗ್ ಚುಕಾನಾಸ್ತಾನಾ ಹಾಡ್ನ್ ಯೆಂವ್ಚೆಂ
- ❖ ಮೆಸ್ಸಿ-ಬೋಧಕಾಂ ಥಂಯ್ ಮೋಗ್, ಗೌರವ್ ಆನಿ ಉಪ್ಕಾರಿ ಮನ್ ದಾಕವ್ಚೆಂ
- ❖ ಘರ್ ಕಾಮ್ home work ತುರ್ತಾನ್ ಆನಿ ನಾಜೂಕಾಯೆನ್ ಕರ್ಚೆಂ
- ❖ ವ್ಹಡಿಲಾಂನಿ ದೊತೊರ್ನಿಕ್ ವಿಶಿಂ ಪುರ್ತೊ ವಿಚಾರ್ ಕರ್ಚೊ; ಸಮ್ಜೊಂಕ್ ನಾಸ್ಚೆಂ ವಿವರುಚೆಂ
- ❖ ಸಂಭಾವ್ಯ ಗೈರ್ ಹಾಜರಿ ಪಯ್ಲೆಂಚ್ ಕಳವ್ಚಿ; ವಾಜ್ವಿ ಕಾರಣಾವಿಣೆಂ ದೊತೊರ್ನಾ ಚುಕಂವ್ಚಿ ಶೆಳೆಂಪಣ್ ಆನಿ ಬೆವಿಶ್ವಾಸ್ ಸೂಚಯ್ತಾ.
- ❖ ಟ್ಯೂಶನ್ ವ ಹೆರ್ ಕಸ್ಲೇಯ್ ಸಂಭ್ರಮ್ ಆಯ್ತಾರಾಚಾ ಪವಿತ್ರ್ಪಣಾಕ್ ಅಡ್ಕಳ್ ಜಾಯ್ನಾಯೆ
- ❖ ಪಯ್ಲೊ ಕುಮ್ಮಾರ್ ಘೆತ್ಲಾಂಕ್ ಆಯ್ತಾರಾ ಮೀಸ್ ಭೆಟಂವ್ಚೊ ಕಾಯ್ಲೊ ಬಾಂಧ್ಡಾ
- ❖ ಮಿಸಾಕ್ ಏಕ್ ಘಂಟ್ಯಾಚೊ ಉಪಾಸ್ ಆಸಾ; ಕುಮ್ಮಾರ್ ನಿತಳ್ ಹಾತಾಂನಿ ಘೆಂವ್ಚೊ.
- ❖ ಮಿಸಾಂತ್ ಕ್ರಿಯಾಳ್ ಭಾಗ್ ಘೆಂವ್ಚೊ; ಮಾಗ್ಣಿಂ/ಗಿತಾಂ ಸುಡಾಳ್ ತಾಳ್ಯಾನ್ ಉಚಾರ್ಚಿಂ
- ❖ ಮಹಿನ್ಯಾಕ್ ಏಕ್ ಪಾವ್ಲಿಂ ಪುಣಿ ಕುಮ್ಮಾರ್ ಜಾಂವ್ಚಿ ಸವಯ್ ಬರಿ ಆನಿ ಭಲಾಯ್ಕೆಭರಿತ್.
- ❖ ಆಮ್ಚಿ ಮಾಯ್‌ಭಾಸ್ ಕೊಂಕ್ಣಿ, ದೆಕುನ್ ದೇವ್‌ಸ್ತುತಿ ಆನಿ ಕ್ರಿಸ್ತಾಂವ್ ಶಿಕ್ಷಣ್ ಕೊಂಕ್ಣಿಂತ್ ಚಲಂವ್ಚೆಂ ವಾಜ್ವಿ; ಚಡ್ವಿಕ್ ಶಿಕ್ಷಕಾಂ ಅಲಭ್ಯಾ ವರ್ವಿಂ ಚಡ್ವಿಕ್ ವಿವರ್ ಕೊಂಕ್ಣಿಂತ್ ಆಸ್ತಲೊ. ಕೋಣಾಕ್ ಕೊಂಕ್ಣಿ ಕಷ್ಟ್ ಮ್ಹಣ್ ಬೊಗ್ತಾ ತಾಂಕಾಂ ಇಂಗ್ಲಿಷ್ ಬೂಕ್ ದಿತಾಂವ್ ಪುಣ್ ವ್ಹಡಿಲಾಂನಿ ಮಿನತ್ ಘೆವ್ನ್ ಭುರ್ಗ್ಯಾಂಕ್ ಸಮ್ಜೊಂಕ್ ಪ್ರಯತ್ನ ಕರ್ಚೆಂ.
- ❖ ಹ್ಯಾ ಪಾಸತ್ ಘರಾಂತ್ ಕೊಂಕ್ಣಿ ಉಲಂವ್ಕ್, ವಾಚುಂಕ್, ಬರಂವ್ಕ್ ಅಭ್ಯಾಸ್ ಕರಾ. ಕೊಂಕ್ಣಿಕ್ ಲಜ್ಚೆಂ ಆನಿ ವಿಪ್ರೀತ್ ಇಂಗ್ಲಿಶ್ ವ್ಯಾಮೋಹ್ ಆಮ್ಚೆಂ ಉಣೆಂಪಣ್ ಪ್ರದರ್ಶಿತಾ.
- ❖ ಭುರ್ಗ್ಯಾಂನಿ ಭುರ್ಗ್ಯಾಂಚ್ಯಾ ಮಿಸಾಕ್ಚ್ ಹಾಜರ್ ಜಾಂವ್ಚೆಂ.
- ❖ ವ್ಹಡಿಲಾಂನಿ ಕಾಜಾರಾಂ, ವೊಲಾಂ ಮ್ಹಣೊನ್ ದೊತೊರ್ನಾ ಜಾಲ್ಚೆಂಚ್ ಭುರ್ಗ್ಯಾಂಕ್ ಘರಾ ಅಪವ್ನ್ ವ್ಹರ್ಚೆಂ ಸಾರ್ಕೆಂ ನಂಯ್.
- ❖ ಕುಮ್ಮಾರಾಚ್ಯಾ ಭುರ್ಗ್ಯಾಂಚಿ ವಿಂಚೊವ್ಣ್ ನವೆಂಬರ್ ಮಹಿನ್ಯಾಂತ್ ಚಲ್ತಾಲಿ. ತ್ಯಾ ಖಾತಿರ್ ಭುರ್ಗ್ಯಾಂಕ್ ಸರ್ವ್ ಉಬಿ ದೊತೊರ್ನಾ ಯೆಂವ್ಕ್ ಜಾಯ್.
- ❖ ಪಯ್ಲೊ ಕುಮ್ಮಾರ್ ಮೆಳ್‌ಲ್ಲಾ ಭುರ್ಗ್ಯಾಂ ಧಾವ್ನ್ ಧಾವಿ ಕ್ಲಾಸಿಂತ್ಲಾ ಭುರ್ಗ್ಯಾಂ ಪರ್ಯಾಂತ್ ಆಲ್ತಾರ್ ಭುರ್ಗ್ಯಾಂಚ್ಯಾ ಸೊಡಲಿಟಿಂತ್ ಆನಿ ಮರಿಯಾಳ್ ಗುಲೊಬ್ ಸೊಡಲಿಟಿಂತ್ ಭರ್ತಿ ಕರ್ಚೆಂ.
- ❖ ಪಿ.ಯು.ಸಿ. ಭುರ್ಗ್ಯಾಂಕ್ ಕಡ್ಡಾಯ್ ಜಾವ್ನ್ ವೈ.ಸಿ.ಯಸ್. ಸಂಘಾಕ್ ಭರ್ತಿ ಜಾಂವ್ಕ್ ಆಸಾ. ಮಿಟಿಂಗಾ ವೆಳಾರ್ ತಾಂಕಾಂ ದೊತೊರ್ನಾ ಆಸ್ತಲಿ.

- ತಿಕ್ಲೊವ್ಚಿ ಲೇಡಿನ್ ಸೋಶಿಯಲ್ ಲೀಗ್ ಸರ್ವಿಸ್ - ಹಾಚಿ ಅಧ್ಯಕ್ಷ್ ಜಾವ್ನ್ ಶ್ರೀಮತಿ ಐರಿನ್ ಪಾಯ್ಸ್ ಪರತ್ ಚುನಾಯಿತ್ ಜಾಲ್ಲ್ಯಾ ಫಿರ್ಗಜ್ ಗೊವ್ಳಿಕ್ ಪರಿಷದೆಕ್ ಪ್ರತಿನಿಧಿ ಜಾವ್ನ್ ಶ್ರೀಮತಿ ವಿನ್ನಿ ಕುಟನ್ರಾ ವಿಂಚುನ್ ಆಯ್ಲ್ಯಾ.
- ಲೀಜನ್ ಆಫ್ ಮೇರಿ, ಹಾಚಿ ಫಿರ್ಗಜ್ ಗೊವ್ಳಿಕ್ ಪರಿಷದೆಕ್ ಪ್ರತಿನಿಧಿ ಜಾವ್ನ್ ಶ್ರೀಮತಿ ರೀಟಾ ಡಿ'ಸೋಜ ವಿಂಚುನ್ ಆಯ್ಲ್ಯಾ.

**SAMPOORNA HOMOEOPATHIC CLINIC**

BEHIND ROSARIO CHURCH, ST. URSULA COMPOUND  
CANARA BANK BUILDING, MANGALORE - 575001

**DR. SR. SARITHA D'CUNHA, UFS, B.H.M.S., M.D**

Contact No. : **7411208597**



**HOMOEOPATHIC MEDICINES ARE VERY EFFECTIVE IN CHRONIC DISEASES LIKE...**  
Migraine headache, hairfall, allergy, sinusitis, tonsillitis, thyroid problems, ear pain, vertigo, asthma, bronchitis, acidity, gastric problems, joint pains, rheumatoid arthritis, infertility, dysmenorrhoea, leuchorrhoea, prostate problems etc...